

No. C/ARCD/7020/79-80

R.B.I. L. No. ACD/KA 229/P-6-11-1980



45th Annual Report 2024-25

FINANCIAL STATUSES

BANK TURN OVER

1583+
CRORES

WORKING CAPITAL

134+
CRORES

RESERVES

17.80
CRORES

DEPOSITS

112+
CRORES

LOANS

73+
CRORES

GROSS NPA

3.18%

NET NPA

0.00%

MEMBERS

9000+

GROSS PROFIT

227+
LAKHS

NET PROFIT

83.90
LAKHS

Audit Class "A"

EMPOWERING YOUR FINANCIAL FUTURE





Helpful to Needful

ಸಹಕಾರ ರತ್ನ ಶ್ರೀ ಡಿ. ಟಿ. ಪಾಟೀಲ, ಕರಗಾವ
ಸಂಸ್ಥಾಪಕರು ಮತ್ತು ನಿರ್ದೇಶಕರು

9481562777

ಶ್ರೀ ಆರ್. ಡಿ. ಪಾಟೀಲ, B. E. ಕರಗಾವ
ಚೇರಮನ್‌ರು

9448423425

ಶ್ರೀ ಎಮ್. ಎಸ್. ಕಲಾದಗಿಮಠ, ಚಿಕ್ಕೋಡಿ
ವ್ಹಾ. ಚೇರಮನ್‌ B. Com.

9449307506

ಶ್ರೀ ಸಿ. ಎಸ್. ಪಾಟೀಲ, ಕಮತ್ಯಾನ್‌ಟ್ಟಿ

ನಿರ್ದೇಶಕರು

9481325590

ಶ್ರೀ ಆರ್. ಬಿ. ಡಂಬಳ, B. Com. ಚಿಕ್ಕೋಡಿ

ನಿರ್ದೇಶಕರು

9448119803

ಶ್ರೀ ಎಸ್. ಈ. ಪಾಟೀಲ, M. A. B.Ed. ಗಳತಗಾ

ನಿರ್ದೇಶಕರು

9448860187

ಶ್ರೀ ಡಿ. ಎಲ್. ಹಾಲಪ್ಪಗೋಳ, ಕರಗಾವ

ನಿರ್ದೇಶಕರು

7259258308

ಶ್ರೀ ಎಸ್. ಬಿ. ಕುಂಬಾರ, B. Com. ಸದಲಗಾ

ವೃತ್ತಿ ನಿರತ ನಿರ್ದೇಶಕರು

9964737850

ಶ್ರೀ ಬಿ. ಆರ್. ಪಾಟೀಲ, B. A. ಚಿಕ್ಕೋಡಿ

ವೃತ್ತಿ ನಿರತ ನಿರ್ದೇಶಕರು

9482000474

ಸೌ. ಲಕ್ಷ್ಮಿ ಆರ್. ವಂಟಮುತ್ತೆ, ಚಿಕ್ಕೋಡಿ

ನಿರ್ದೇಶಕರು

9448157807

ಸೌ. ವ್ಹಿ. ಜಿ. ಕವಟಗಿಮಠ, M. Com. ಚಿಕ್ಕೋಡಿ

ನಿರ್ದೇಶಕರು

9448084177

ಶ್ರೀ ಎಸ್. ಎಮ್. ಯಾದಗೂಡೆ, ಕರಗಾವ

ನಿರ್ದೇಶಕರು

9901623325

ಶ್ರೀ ಎಲ್. ಆರ್. ತಳವಾರ, ಕುಂದರಗಿ

ನಿರ್ದೇಶಕರು

9739702153

ಶ್ರೀ ಬಿ. ಎ. ತಾವದಾರೆ, ಹಿರೇಕೋಡಿ

ನಿರ್ದೇಶಕರು

9448989890

ಶ್ರೀ ಆರ್. ಆರ್. ಪಾಟೀಲ, M.S. (USA)

ನಿರ್ದೇಶಕರು

9739356555

ಶ್ರೀ ಪಿ. ಟಿ. ಕಾಗೆ, ನಿಪ್ಪಾಣಿ

ನಿರ್ದೇಶಕರು

7676268181

ಶ್ರೀ ಪಿ. ಎಸ್. ಪೋತದಾರ, ಯಾದಗೂಡ

ನಿರ್ದೇಶಕರು

9945037754

ಶ್ರೀ ಎಸ್. ಎ. ಪಲಸೆ, B. Sc., M.S.

I/c.ವ್ಯವಸ್ಥಾಪಕ ನಿರ್ದೇಶಕರು

9886649447

ಮೆ. ವ್ಹಿ. ಆರ್ಯ. ಕರಾಡಕರ ಮತ್ತು ಕಂಪನಿ
ಚಾರ್ಟರ್ಡ್ ಅಕೌಂಟಂಟಿ
ನಿರಂತರ ಲೆಕ್ಕ ಪರಿಶೋಧಕರು

ಮರಾಠೆ ಹರಗುಡೆ ಮತ್ತು ಕಂ.
ಚಾರ್ಟರ್ಡ್ ಅಕೌಂಟಂಟಿ
ಶಾಸನ ಬದ್ಧ ಲೆಕ್ಕ ಪರಿಶೋಧಕರು

ಶ್ರೀ ಎಸ್. ಎಸ್. ಪಾಟೀಲ
B.Sc., L.L.B.
ಬ್ಯಾಂಕಿನ ಕಾನೂನು ಸಲಹೆಗಾರರು



ಸಹಕಾರ ರತ್ನ ಶ್ರೀ ಡಿ. ಟಿ. ಪಾಟೀಲ
(ಕರಗಾಂವ)

ಸಂಸ್ಥಾಪಕರು

Secret of our success is your co-operation



ಸ್ವಾಗತ ನುಡಿ :

ಶ್ರೀ ಡಿ. ಟಿ. ಪಾಟೀಲ ಬ್ಯಾಂಕಿನಲ್ಲಿ ಅನೇಕ ಬ್ಯಾಂಕಿಂಗ್ ಸೇವೆಗಳನ್ನು ಪೂರೈಸುವ ನಾವು, ಸದಸ್ಯರಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಬ್ಯಾಂಕಿನ ಸದಸ್ಯರಾದ ಮತ್ತು ಗ್ರಾಹಕರಾದ ನೀವೂ ಸಹಿತ ಅದರ ಪಾಲುದಾರರು. ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮ ಹಣ ಉಳಿಸುವ, ಹೊಡಿಕೆ ಮಾಡುವ ಮತ್ತು ಸಾಲ ಪಡೆಯುವ ಪ್ರತಿ ಹೆಜ್ಜೆಯಲ್ಲೂ ನಿಮ್ಮನ್ನು ಬೆಂಬಲಿಸುತ್ತೇವೆ.



ಸಂಸ್ಥಾಪಕರು, ಸಹಕಾರ ರತ್ನ
ಶ್ರೀ ಡಿ. ಟಿ. ಪಾಟೀಲ (ಕಾಕಾ)

45 ವರ್ಷಗಳ ಸುದೀರ್ಘ ಅನುಭವದೊಂದಿಗೆ ಶ್ರೀ ಡಿ ಟಿ ಪಾಟೀಲ ಬ್ಯಾಂಕು ಮುಂಚೂಣಿಯ ಸ್ಥಾನಗಳಲ್ಲಿ ಒಂದಾಗಿದೆ. ತನ್ನ ಕಾರ್ಯವ್ಯಾಪ್ತಿಯನ್ನು ಎಲ್ಲ ಸೇವೆಗಳ ಜೊತೆಗೆ ಡಿಜಿಟಲ್ ಸೇವೆಗಳಿಗೆ ವಿಸ್ತರಿಸಲಾಗಿದೆ.

ಜಾಗತಿಕ ಆರ್ಥಿಕ ಮಂದಗತಿಯ ಮಧ್ಯೆಯೂ, ಇಡೀ ಬ್ಯಾಂಕಿಂಗ್ ಕ್ಷೇತ್ರದ ಹತ್ತಾರು ಸವಾಲುಗಳ ನಡುವೆಯೂ ನಮ್ಮ ಬ್ಯಾಂಕು ನೂರಾರು ಅವಕಾಶಗಳನ್ನು ನಿರ್ಮಿಸುತ್ತ ಮುನ್ನುಗ್ಗುತ್ತಿದೆ. ಅದೇ ರೀತಿಯಾಗಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಅಭಿವೃದ್ಧಿ ಹಾಗೂ ಆಡಳಿತದಲ್ಲಿ ದಕ್ಷತೆ ತೋರಿ ನಮ್ಮ ಬ್ಯಾಂಕಿನ ಸದಸ್ಯರ ಏಳಿಗೆಗೆ ಶ್ರಮಿಸುತ್ತಿದ್ದೇವೆ. ತಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಹೀಗೆ ಇರಲಿ ಎಂದು ಅಶಿಸುತ್ತೇವೆ.



ಶ್ರೀ ಆರ್. ಡಿ. ಪಾಟೀಲ
ಚೇರಮನ್‌ರು

ಶ್ರೀ ಡಿ ಟಿ ಪಾಟೀಲ ಬ್ಯಾಂಕಿನ ಬಗ್ಗೆ :

1979 ರಲ್ಲಿ ಸ್ಥಾಪಿತವಾದ, ಲಿಬರಲ್ ಕೋ-ಆಪರೇಟಿವ್ ಬ್ಯಾಂಕು ಲಿ; ಚಿಕ್ಕೋಡಿ (ಈಗ ಶ್ರೀ ಡಿ. ಟಿ. ಪಾಟೀಲ ಕೋ-ಆಪ್ ಬ್ಯಾಂಕು ಲಿ; ಚಿಕ್ಕೋಡಿ ಎಂದು ಮರು ನಾಮಕರಣವಾಗಿದ್ದು) ಸ್ಥಾಪನೆಯಾದ ನಂತರ ಸ್ಥಳೀಯ ಜನರಿಗೆ ಆಧಾರ ಸ್ಥಂಬವಾಗಿದೆ. ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ನವ-ನವೀನ ಬ್ಯಾಂಕಿಂಗ್ ಪರಿಹಾರಗಳನ್ನು ನೀಡುತ್ತಿದೆ. ನಮ್ಮ ಗ್ರಾಹಕರಿಗೆ ಸೂಕ್ತವಾದ ಸೇವೆಗಳ ಮೂಲಕ ಸಬಲೀಕರಣಗೊಳಿಸುವುದು ನಮ್ಮ ಧ್ಯೇಯವಾಗಿದೆ. ಒಂದು ಸಹಕಾರಿ ಬ್ಯಾಂಕು ಆಗಿ ನಾವು ನಮ್ಮ ಸದಸ್ಯರ ಅಗತ್ಯಗಳಿಗೆ ಆದ್ಯತೆ ನೀಡುತ್ತೇವೆ. ನಿಮ್ಮ ಆರ್ಥಿಕ ಯಶಸ್ಸು ನಮ್ಮ ಪ್ರಮುಖ ಗುರಿಯಾಗಿದೆ. ಶ್ರೀ ಡಿ ಟಿ ಪಾಟೀಲ್ ಬ್ಯಾಂಕ್ ATM, UPI, ಮೊಬೈಲ್ ಬ್ಯಾಂಕಿಂಗ್, RTGS/ NEFT, CTS, DBTL ಮತ್ತು NACH ಸೇವೆಗಳಂತಹ ಇತರೆ ಎಲ್ಲ ಇತ್ತೀಚಿನ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.

ನಮ್ಮ ದೂರ ದೃಷ್ಟಿ :

ನಮ್ಮ ಗ್ರಾಹಕರಿಗೆ ಹಣಕಾಸಿನ ವ್ಯವಹಾರಗಳಲ್ಲಿ ಸಹಾಯ ಮಾಡುವ ಮತ್ತು ಸದಸ್ಯರಿಗೆ ಆರ್ಥಿಕ ಅಭಿವೃದ್ಧಿ ಪಡಿಸುವ ಪ್ರಮುಖ ಸಹಕಾರಿ ಬ್ಯಾಂಕು ಆಗಿ ಹೊರಹೊಮ್ಮುವುದು. ಸದಸ್ಯರ ಯಶಸ್ಸು ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾಗುವ ಎಲ್ಲ ಹೊಸ ಹಾಗೂ ಸಂಪೂರ್ಣ ಸುರಕ್ಷಿತವಾಗಿರುವ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವುದು.

ನಮ್ಮ ಧ್ಯೇಯ :

ನಮ್ಮ ಸದಸ್ಯರಿಗೆ ಆರ್ಥಿಕ ಸಹಕಾರ ನೀಡುವುದು, ಸುಲಭವಾಗಿ ಲಭ್ಯವಾಗುವ ಪರಿಹಾರಗಳನ್ನು ಒದಗಿಸುವುದು, ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವುದು ಮತ್ತು ಸದಸ್ಯರ ಆರ್ಥಿಕ ಯಶಸ್ಸಿಗೆ ಆದ್ಯತೆ ನೀಡುವುದು. ನಮ್ಮ ಎಲ್ಲಾ ಕಾರ್ಯಾಚರಣೆಗಳಲ್ಲಿ ಸಮಗ್ರತೆ ಮತ್ತು ವಿಶ್ವಾಸತೆಯನ್ನು ಎತ್ತಿಹಿಡಿಯುವುದು.

ZERO BALANCE SAVINGS ACCOUNT



Easy-to-Open Saving Account.



Zero Balance Account.




Zero maintenance fees



Interest Rate: 3% per annum



ATM Card (Rupay).



Unified Payments Interface (UPI) (Google Pay, PhonePe, Paytm etc...)



Mobile Banking



Immediate Payment Service (IMPS)



RTGS/NEFT



Cheque Book Facility



SMS Alerts



Aadhar Linked Account (For Govt. Benefits, Gruhalaxmi, MNREGA Schemes)

Becoming a Savings account holder of D T Patil Bank is easy and rewarding.
Here's how you can join:

1

Visit any of our branches with valid ID proof, your address proof and two passport photograph.

2

Fill out our account opening form.

Enjoy all the benefits of being an esteemed customer of our cooperative family.



DEPOSITS

1. COMPETITIVE INTEREST RATES

DEPOSITS				
SI NO.	PERIOD OF DEPOSIT	GENERAL RATE	SENIOR CITIZEN	BULK DEPOSIT (ABOVE 15 LAKHS)
1	46 days to 90 days	5.00%	5.25%	5.25%
2	91 days to 180 days	6.00%	6.25%	6.25%
3	181 days to 364 days	6.50%	6.75%	6.75%
4	1 year to 2 years	8.75%	9.00%	9.00%
5	Above 2 years	8.25%	8.50%	8.50%
6	DTP400 (400 days only)	9.25%	9.50%	9.50%

2. COMPOUNDING INTEREST IS GIVEN ON VIJAY CASH CERTIFICATE


3. RECURRING DEPOSIT & PIGMY SCHEMES AVAILABLE.



LOANS





1. TERM LOANS

LOAN HEAD			RATE OF INTEREST
Housing Loan 	Two Wheeler Loan 	Four Wheeler Loan 	11.50%
Allied Agriculture Loan 	Business Loan 	Consumer Loan 	
Property Loan 	Professional Loan Doctor, Lawyer, CA, Engineer, Contractor 	Commercial Vehicle Loan 	

2. SECURED LOANS

LOAN HEAD	INT. %	MONTHLY REBATE
1. MORTGAGE LOAN 	14.00%	2%
2. SECURED CASH CREDIT LOAN 	14.00%	2%
3. GOLD LOAN 	10.00%	0%

3. UNSECURED LOANS

LOAN HEAD	INT. %	MONTHLY REBATE
1. SURETY LOAN EMI 	16.00%	0%
2. CASH CREDIT LOAN 	16.00%	2%



OUR SERVICES


DIGITAL BANKING SERVICES

ATM



1. Issuer & Acquirer Transactions
2. Cash Deposit using ATM card at any time
3. Make Point of Sale Machine
4. Can be used in E-Commerce Services

UPI



1. BHIM
2. GOOGLE PAY
3. PHONE PE
4. PAYTM etc.

MOBILE APPLICATION



1. Balance enquiry
2. Account Statement
3. Beneficiary Management
4. Funds Transfer
5. Mini Statement

NACH SERVICES



1. Debit Mandate
2. Credit Mandate
3. Aadhar Based accounts

SMS ALERT



Trust only our telemarketer id
DTPBNK

QR CODE SCANNERS AND POS MACHINE



QR Code Scanners and
POS machines for business

OTHER SERVICES



LOCKER SERVICES



DEMAND DRAFT



NEFT/RTGS SERVICES

MEMBER BENEFITS



- **PROFIT SHARING:**
As a cooperative bank, we share profits with our members.
- **PERSONALIZED SERVICES:**
Tailored financial solutions to meet your unique needs.
- **COMMUNITY FOCUS:**
We invest in local community projects and support local businesses.
- **EXCLUSIVE OFFERS:**
Special rates and offers on loans and deposits for Senior Citizens and Societies.
- **DEATH RELIEF FUND:**





ಸಂಚಾಲಕ ಮಂಡಳಿ



ಶ್ರೀ ಆರ್. ಡಿ. ಪಾಟೀಲ
ಚೇರಮನ್



ಶ್ರೀ ಎಮ್. ಎಸ್. ಕಲಾದಗಿಮಠ
ವ್ಯಾ. ಚೇರಮನ್



ಶ್ರೀ ಆರ್. ಬಿ. ಡಂಬಳ,
ನಿರ್ದೇಶಕರು



ಶ್ರೀ ಎಸ್. ಈ. ಪಾಟೀಲ
ನಿರ್ದೇಶಕರು



ಶ್ರೀ ಸಿ. ಎಸ್. ಪಾಟೀಲ
ನಿರ್ದೇಶಕರು








ಶ್ರೀ ಡಿ. ಎಲ್. ಹಾಲಪ್ಪಗೋಳ
ನಿರ್ದೇಶಕರು



ಶ್ರೀ ಎಸ್. ಬಿ. ಕುಂಬಾರ
ವೃತ್ತಿನಿರತ ನಿರ್ದೇಶಕರು



ಶ್ರೀ ಬಿ. ಆರ್. ಪಾಟೀಲ
ವೃತ್ತಿನಿರತ ನಿರ್ದೇಶಕರು





ಬ್ಯಾಂಕಿನ ಸಂಸ್ಥಾಪಕರಾದ ಶ್ರೀ ಡಿ. ಟಿ. ಪಾಟೀಲರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಸನ್ನಿವೇಶ



ಡಿ ಟಿ ಪಾಟೀಲ ಬ್ಯಾಂಕ್

943, ಗುರುವಾರ ಪೇಟೆ, ಚಿಕ್ಕೋಡಿ - 591 201, ಜಿ: ಬೆಳಗಾವಿ

-: ವಾರ್ಷಿಕ ಮಹಾಸಭೆಯ ನೋಟೀಸು :-

ನಮ್ಮ ಬ್ಯಾಂಕಿನ 45 ನೇ ವಾರ್ಷಿಕ ಮಹಾಸಭೆಯನ್ನು ಶನಿವಾರ ದಿನಾಂಕ : 26-07-2025 ರಂದು ಮಧ್ಯಾಹ್ನ 3-00 ಗಂಟೆಗೆ ಈ ಕೆಳಗಿನ ವಿಷಯಗಳನ್ನು ಚರ್ಚಿಸುವ ಸಲುವಾಗಿ "ಸಮುದಾಯ ಭವನ ಶ್ರೀ ಮರಡಿ ಬಸವಣ್ಣ ದೇವಸ್ಥಾನ ಸೋಮವಾರ ಪೇಟೆ ಚಿಕ್ಕೋಡಿ" ದಲ್ಲಿ ಕರೆಯಲಾಗಿದೆ. ಕಾರಣ ಬ್ಯಾಂಕಿನ ಯಾವತ್ತೂ ಸದಸ್ಯರು ವೇಳೆಗೆ ಸರಿಯಾಗಿ ಉಪಸ್ಥಿತರಬೇಕಾಗಿ ವಿನಂತಿ.

ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳು

- 1) ದಿನಾಂಕ 27-07-2024 ರಂದು ಜರುಗಿದ ಬ್ಯಾಂಕಿನ ಸಾಮಾನ್ಯ ಸಭೆಯ ನಡೆವಳಿಕೆಯನ್ನು ಓದಿ ದೃಢೀಕರಿಸುವುದು.
- 2) 2024-25 ನೇ ಸಾಲಿನ ಆಡಳಿತ ಮತ್ತು ಆಡಳಿತ ಮಂಡಳಿಯ ವಾರ್ಷಿಕ ವರದಿಯನ್ನು ಪರಿಶೀಲಿಸುವುದು ಹಾಗೂ ಮುಂದಿನ ವರ್ಷದ ಕಾರ್ಯಯೋಜನೆಗೆ ಅನುಮೋದನೆ.
- 2) 2024-25 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮತ್ತು ಮಂಡಳಿಯ ಅನುಪಾಲನಾ ವರದಿಯನ್ನು ಪರಿಶೀಲಿಸುವುದು.
- 3) 2025-26 ನೇ ಸಾಲಿಗೆ ಶಾಸನಬದ್ಧ ಲೆಕ್ಕಪರಿಶೋಧಕರನ್ನು ನೇಮಿಸುವುದು.
- 4) 2025-26 ನೇ ಸಾಲಿನ ಅಂದಾಜು ಪತ್ರಿಕೆಯನ್ನು ಪರಿಶೀಲಿಸಿ, ಅನುಮೋದಿಸುವುದು.
- 5) 2024-25 ನೇ ಸಾಲಿನ ನಿವ್ವಳ ಲಾಭದ ವಿಂಗಡಣೆ, ನಿರ್ದಿಷ್ಟಮೀಸಲು ಮತ್ತು ಇತರೆ ನಿಧಿಗಳನ್ನು ಸೃಜಿಸುವುದು.
- 6) ಬ್ಯಾಂಕಿಗೆ ಸದಸ್ಯರನ್ನು ಸೇರಿಸಿಕೊಂಡ ಮತ್ತು ಸದಸ್ಯತ್ವದಿಂದ ಸಮಾಪನೆ ಮಾಡಿರುವ ಬಗ್ಗೆ.
- 7) ಮಂಡಳಿಗೆ ಮತ್ತು ಪದಾಧಿಕಾರಿಗಳಿಗೆ ಸಂಭಾವನೆ, ಪ್ರಯಾಣ ಹಾಗೂ ದಿನ ಭತ್ಯೆ ಮತ್ತು ಇತರ ಭತ್ಯೆಗಳ ನಿಗದಿ.
- 8) ಸಿಬ್ಬಂದಿಗಳ ನೇಮಕ, ವೇತನ ಶ್ರೇಣಿ ಹಾಗೂ ಇತರೇ ಆರ್ಥಿಕ ಸೌಲಭ್ಯಗಳ ಪರಿಶೀಲನೆ ಹಾಗೂ ಅಗತ್ಯಕ್ರಮ.
- 9) ಬ್ಯಾಂಕಿನ ನಿರ್ದೇಶಕರು, ಅವರ ಸಂಬಂಧಿಕರು ಪಡೆದಿರುವ ಸಾಲಗಳ ಪರಿಶೀಲನೆ ಮತ್ತು ಸುಸ್ತಿಯಾಗಿದ್ದಲ್ಲಿ ವಸೂಲಾತಿಗೆ ಕೈಗೊಂಡಿರುವ ಕ್ರಮ.
- 10) ಬ್ಯಾಂಕಿನ ಸದಸ್ಯರು ಮತ್ತು ನಿರ್ದೇಶಕರಿಂದ ಬ್ಯಾಂಕಿನ ಸೇವೆಗಳ ಬಳಕೆಯ ಬಗ್ಗೆ ಪರಿಶೀಲನೆ.
- 11) ಮಂಡಳಿಯ ಸದಸ್ಯರ ಮತ್ತು ಕಾರ್ಯನಿರ್ವಾಹಕನ ಸಂಬಂಧಿಗಳು ಸಿಬ್ಬಂದಿಗಳಾಗಿ ನೇಮಕವಾಗಿದ್ದರೆ ಅಂಥ ಸಿಬ್ಬಂದಿಗಳ ಪಟ್ಟಿಯ ಪರಿಶೀಲನೆ.
- 12) ವಿಚಾರಣಾ ಮತ್ತು ಪರಿವೀಕ್ಷಣಾ ವರದಿಯ ಪರಿಶೀಲನೆ, ಮಂಡಳಿಯ ಅನುಪಾಲನಾ ವರದಿಯ ಪರಿಶೀಲನೆ. (ಇದ್ದರೆ)
- 13) ವಸೂಲಾಗದೆಂದು ಪರಿಗಣಿಸಿದ ಕರಡು ಸಾಲಗಳ ಬಗ್ಗೆ ಪರಿಶೀಲನೆ.
- 14) ಮೀಸಲು ಅಥವಾ ಇತರೇ ನಿಧಿಗಳ ವಾಸ್ತವಿಕ ಬಳಕೆಯ ಪರಿಶೀಲನೆ.
- 15) ಸದಸ್ಯರು ಮಂಡಳಿಯ ಕಾರ್ಯನಿರ್ವಹಣೆಯ ಬಗ್ಗೆ ದೂರುಕೊಟ್ಟಿದ್ದಲ್ಲಿ, ಅದರ ಪರಿಶೀಲನೆ.
- 16) ಬ್ಯಾಂಕಿನ ಮಂಡಳಿಯ ಪದಾಧಿಕಾರಿಗಳ ಮತ್ತು ಸಿಬ್ಬಂದಿಗೆ ಅನ್ವಯವಾಗುವ ನೀತಿ ಸಂಹಿತೆ ರೂಪಿಸುವುದು.
- 17) ಬ್ಯಾಂಕಿನ ಉಪನಿಯಮಗಳ ತಿದ್ದುಪಡೆಗೆ ಅನುಮೋದನೆ ನೀಡುವುದು (ತಿದ್ದುಪಡೆಯ ಪ್ರತಿಯನ್ನು ಲಗತ್ತಿಸಲಾಗಿದೆ)
- 18) ಹೆಚ್ಚುವರಿ ಮುಳುಗುವ ಸಾಲದ ನಿಧಿಯನ್ನು ಕಾಯ್ದಿರಿಸಿದ ನಿಧಿ(ರಿಸರ್ವ್ ಫಂಡ್)ವರ್ಗಾಯಿಸಿದುದನ್ನು ಅನುಮೋದನೆ ನೀಡುವುದು.
- 19) RBI ನಿರ್ದೇಶಾನುಸಾರ ನಿರ್ವಹಣಾ ಮಂಡಳಿಯ ರಚನೆಗೆ ಅನುಮೋದನೆ.
- 20) ಮುನ್ಸೂಚನೆಯ ಮೇರೆಗೆ ಸಭಾಧ್ಯಕ್ಷರ ಅನುಮತಿಯ ಮೇರೆಗೆ ಚರ್ಚಿಸಬಹುದಾದ ವಿಷಯಗಳು.

ಚಿಕ್ಕೋಡಿ.

ದಿಗ್ವರ್ತಕ ಮಂಡಳಿಯ ಪರವಾಗಿ

ಡಿ. 23-06-2025

ಶ್ರೀ ಆರ್. ಡಿ. ಪಾಟೀಲ, ಚೇರಮನ್

ವಿಶೇಷ ಸೂಚನೆಗಳು:

- 1) ವಾರ್ಷಿಕ ಮಹಾಸಭೆಯಲ್ಲಿ ಚರ್ಚಿಸಬೇಕಾದ ಇತರ ವಿಷಯಗಳೇನಾದರೂ ಇದ್ದಲ್ಲಿ ಅಥವಾ ಹೆಚ್ಚಿನ ವಿವರಗಳು ಬೇಕಾದಲ್ಲಿ ಸಭೆಯ 5 ದಿನ ಮುಂಚಿತವಾಗಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಲಿಖಿತವಾಗಿ ತಿಳಿಸಬೇಕು. ಹೀಗೆ ಮುಂಚಿತವಾಗಿ ತಿಳಿಸಿದ ವಿಷಯಗಳನ್ನು ಮಾತ್ರ ಸಭಾಧ್ಯಕ್ಷರ ಅನುಮತಿಯೊಳಪಟ್ಟು ಸಭೆಯಲ್ಲಿ ಚರ್ಚಿಸಲು ಅವಕಾಶ ನೀಡಲಾಗುವುದು ಅಥವಾ ವಿವರಗಳನ್ನು ನೀಡಲಾಗುವುದು.
- 2) ಸಭೆಗೆ ಬರುವಾಗ ಮೀಟಿಂಗ್ ನೋಟೀಸನ್ನು ತರಬೇಕು ಮತ್ತು ಹಾಜರಿ ಪುಸ್ತಕದಲ್ಲಿ ಸಹಿ ಮಾಡಬೇಕು.
- 3) ಬ್ಯಾಂಕಿನ ಸದಸ್ಯರು ತಮ್ಮ ವಿಳಾಸದಲ್ಲಿ ಬದಲಾವಣೆ ಆಗಿದ್ದರೆ ತಕ್ಷಣ ಬದಲಾದ ವಿಳಾಸವನ್ನು ಲಿಖಿತವಾಗಿ ಬ್ಯಾಂಕಿಗೆ ತಿಳಿಸಬೇಕಾಗಿ ವಿನಂತಿ.
- 4) 2024-25 ನೇ ಸಾಲಿನ ಆಡಳಿತ ಪತ್ರಿಕೆ ಹಾಗೂ ಲಾಭ-ಹಾನಿ ಪತ್ರಿಕೆ ಮತ್ತು 2025-26 ನೇ ಸಾಲಿನ ಅಂದಾಜು ಪತ್ರಿಕೆಯ ಪ್ರತಿಯನ್ನು ಬ್ಯಾಂಕಿನ ನೋಟೀಸು ಬೋರ್ಡಿನ ಮೇಲೆ ಲಗತ್ತಿಸಲಾಗಿದೆ.
- 5) ಗುರುತಿನಚೀಟಿ (IDENTITY CARD) ಪ್ರಶಸ್ತಿ ಸಹಕಾರಿ ಕಾನೂನಿನ ಮೇರೆಗೆ ಸದಸ್ಯರು ತಮ್ಮ ಗುರುತಿನ ಚೀಟಿ ಪಡೆಯುವುದು, ಕಡ್ಡಾಯವಾಗಿದ್ದು, ಈ ಸಂದರ್ಭದಲ್ಲಿ ಸದಸ್ಯರು ತಮ್ಮ ಭಾವಚಿತ್ರದ 2 ಪ್ರತಿಗಳನ್ನು ಬ್ಯಾಂಕಿನಲ್ಲಿ ಕೊಟ್ಟು ಅದರ 1 ಪ್ರತಿಯನ್ನು ಬ್ಯಾಂಕಿನ ಮುದ್ರೆಯೊಂದಿಗೆ ಪಡೆಯಬೇಕೆಂದು ವಿನಂತಿಸುತ್ತೇನೆ.
- 6) ಬ್ಯಾಂಕಿನ ಪ್ರತಿಯೊಬ್ಬ ಸದಸ್ಯರು ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆದು, ಬ್ಯಾಂಕಿನಲ್ಲಿ ವ್ಯವಹರಿಸುವುದು ಕಡ್ಡಾಯವಾಗಿದೆ. ಭಾರತೀಯ ರಿಫಾರ್ಮ್ ಬ್ಯಾಂಕಿನ ನಿರ್ದೇಶನದ ಪ್ರಕಾರ ಬ್ಯಾಂಕಿನ ಎಲ್ಲ ಗ್ರಾಹಕರಿಗೆ ಕೆ.ವೈ.ಸಿ. (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಈ ನೀತಿ ಸೂತ್ರವು ಕಡ್ಡಾಯವಿದ್ದು, ಅದರಂತೆ ತಾವು ತಮ್ಮ ಇತ್ತೀಚಿನ ಭಾವಚಿತ್ರದ 2 ಪ್ರತಿ ಮತ್ತು ವಿಳಾಸದ ಬಗ್ಗೆ ದಾಖಲಾತಿ ಹಾಗೂ ತಮ್ಮ ಯಾವುದಾದರೊಂದು ಗುರುತು ಪತ್ರದ ಪ್ರತಿಯನ್ನು ಬ್ಯಾಂಕಿನಲ್ಲಿ ಕೊಟ್ಟು ಕೆ.ವೈ.ಸಿ. ನೀತಿ ಸೂತ್ರವನ್ನು ಸರಿಯಾಗಿ ಅಳವಡಿಸಲು ಮತ್ತು ಆರ್. ಡಿ. ಆಯ್ ನ ನಿರ್ದೇಶನವನ್ನು ಪಾಲಿಸಲು ಸಹಕರಿಸಬೇಕಾಗಿ ವಿನಂತಿ.

ಶ್ರೀ ಡಿ. ಟಿ. ಪಾಟೀಲ ಕೋ-ಆಪರೇಟಿವ್ ಬ್ಯಾಂಕ್ ಲ; ಚಿಕ್ಕೋಡಿ
ಬ್ಯಾಂಕಿನ 5 ವರ್ಷದ ಅವಧಿಯಲ್ಲಿಯ ಸಾಧನೆಗಳ ಪಟ್ಟಿ
(ರೂ. ಲಕ್ಷದಲ್ಲಿ)

ವಿವರ	31-3-2021	31-3-2022	31-3-2023	31-3-2024	31-3-2025
ಶೇಅರಬಂದವಾಳ	154.72	169.06	188.39	204.37	246.59
ಶೇವಣಿಗಳು	5262.42	5885.07	8032.60	10126.77	11260.76
ನಿಧಿಗಳು	1245.05	1390.32	1511.21	1642.41	1780.33
ನಿವ್ವಳಲಾಭ	56.45	60.03	62.58	65.52	83.90
ಸಾಲಗಳು	3602.55	4347.91	5683.13	7332.19	7308.06
ಮೂಡಿಕೆಗಳು	1224.46	1437.96	1683.31	1924.42	2522.16
ಒಟ್ಟು ಎನ್.ಪಿ.ಎ.	3.05%	2.52%	1.34%	1.55%	3.18%
ನಿವ್ವಳವನ್.ಪಿ.ಎ.	0.00	0.00	0.00	0.00	0.00
ಸಿ.ಆರ್.ಎ.ಆರ್.	14.15	13.51%	11.13%	10.09%	19.32%
ಆಡ್ವೈಸ್ ವರ್ಗ	A	A	A	A	A
ಮುಡಿಯುವಬಂದವಾಳ	6785.51	7559.58	9849.18	12097.80	13422.29

45 ನೇ ವಾರ್ಷಿಕ ವರದಿ 2024-2025

ಸನ್ಮಾನ್ಯ ಸಹಕಾರಿ ಬಂಧುಗಳೇ,

ನಮ್ಮ ಬ್ಯಾಂಕಿನ 45 ನೇ ವಾರ್ಷಿಕ ಮಹಾಸಭೆಗೆ ತಮ್ಮೆಲ್ಲರನ್ನು ಬ್ಯಾಂಕಿನ ಕಾರ್ಯನಿರ್ವಾಹಕ ಮಂಡಳಿಯ ಪರವಾಗಿ ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗುತ್ತದೆ. ತಮಗೆ ಈಗಾಗಲೇ 2024-2025 ನೇ ಸಾಲಿನ ವಾರ್ಷಿಕ ವರದಿ, ಸಮತೋಲನ ಹಾಗೂ ಲಾಭ ಹಾನಿ ಪತ್ರಿಕೆ ತಲುಪಿದ್ದು ತಾವು ಅದನ್ನು ಅವಲೋಕಿಸಿರುವಿರಿ ಎಂದು ಭಾವಿಸುತ್ತೇನೆ. ಬ್ಯಾಂಕು ಸಾಧಿಸಿದ ಪ್ರಗತಿಯನ್ನು ವೀಕ್ಷಿಸಿ ಲೆಕ್ಕ ಪತ್ರಗಳಿಗೆ ತಮ್ಮ ಒಪ್ಪಿಗೆ ನೀಡುವಿರೆಂದು ನಂಬಿದ್ದೇನೆ.

ಶೇರು ಬಂಡವಾಳ ಹಾಗೂ ಸ್ವಂತ ನಿಧಿಗಳು :

ಬ್ಯಾಂಕು ರೂ. 5.00 ಕೋಟಿ ಅಧಿಕೃತ ಶೇಅರು ಬಂಡವಾಳ ಹೊಂದಿದ್ದು 2023-24 ನೇ ವರ್ಷದ ಅಕ್ಟೋಬರ್‌ನಲ್ಲಿ ಶೇಅರು ಬಂಡವಾಳ ರೂ. 2,04,36,700.00 ಇತ್ತು ಪ್ರಸಕ್ತ ವರ್ಷದಲ್ಲಿ ರೂ. 45,66,700.00 ಶೇಅರು ಬಂಡವಾಳ ಸಂದಾಯವಾಗಿದ್ದು ಇದೇ ಅವಧಿಯಲ್ಲಿ ಒಟ್ಟು ರೂ. 3,44,300.00 ಶೇಅರು ಬಂಡವಾಳ ಪರತ ಮಾಡಲಾಗಿದೆ. ವರ್ಷಾಂತ್ಯಕ್ಕೆ ಶೇಅರು ಬಂಡವಾಳ ರೂ. 2,46,59,100.00 ಕ್ಕೆ ತಲುಪಿರುತ್ತದೆ. ಹೀಗೆ ಶೇಅರು ಬಂಡವಾಳದಲ್ಲಿ ರೂ. 42,22,400.00 ಗಳಿಂದ ವೃದ್ಧಿಯಾಗಿದೆ ಮತ್ತು ಒಟ್ಟು ಸದಸ್ಯರ ಸಂಖ್ಯೆ 9057 ಇರುತ್ತದೆ. ಅದರಂತೆ ಕಳೆದ ವರ್ಷಾಂತ್ಯಕ್ಕೆ ರೂ. 1642.41 ಲಕ್ಷಗಳಷ್ಟಿದ್ದ ಸ್ವಂತ ನಿಧಿಗಳ ಮೊತ್ತ ಈ ವರ್ಷ ರೂ. 1780.33 ಲಕ್ಷಗಳಿಗೆ ಏರಿ ರೂ. 137.92 ಲಕ್ಷ ವೃದ್ಧಿಯಾಗಿದೆ. ಶೇಅರು ಬಂಡವಾಳ ಹಾಗೂ ಸ್ವಂತ ನಿಧಿಗಳಲ್ಲಿ ಸಮಾಧಾನಕಾರಕ ಬೆಳವಣಿಗೆ ಕಂಡು ಬರುತ್ತದೆ.

ಶೇವುಗಳು:

ಬ್ಯಾಂಕಿನ ಶೇವುಗಳ ಬಗ್ಗೆ ಹೆಮ್ಮೆಯಿಂದ ಹೇಳಬೇಕಾಗಿರುವ ವಿಷಯವೆಂದರೆ ವರ್ಷಾರಂಭಕ್ಕೆ ಶೇವು ರೂ. 101.27 ಕೋಟಿ ಇದ್ದು ಅದು ವರ್ಷಾಂತ್ಯಕ್ಕೆ ರೂ. 112.60 ಕೋಟಿಗೆ ತಲುಪಿದ್ದು ಪ್ರಸಕ್ತ ಸಾಲಿನಲ್ಲಿ ರೂ. 11.34 ಕೋಟಿಯಿಂದ ವೃದ್ಧಿಯಾಗಿವೆ. (ವೃದ್ಧಿಯ ಪ್ರಮಾಣ 11.19) ಇದಕ್ಕೆ ನಮ್ಮ ಬ್ಯಾಂಕಿನ ಗೌರವಾನ್ವಿತ ಶೇವುದಾರರ ಪ್ರೀತಿ ವಿಶ್ವಾಸವೇ ಕಾರಣ ಎಂದು ಹೇಳಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಸಾಲಗಳು :

ಬ್ಯಾಂಕಿನ ಕಾರ್ಯಕ್ಷೇತ್ರವು ಇಡೀ ಬೆಳಗಾವಿ ಜಿಲ್ಲೆಗೆ ವಿಸ್ತರಿಸಲಾಗಿದೆ. ಬ್ಯಾಂಕು ವ್ಯಾಪಾರ, ಸಾರಿಗೆ, ಉದ್ಯಮಗಳಿಗೆ ಒಕ್ಕಲುತನ ಅವಲಂಬಿತ ಉಪ ಕಸಬುಗಳಿಗೆ ಧಾರಾಳವಾಗಿ ಸಾಲ ನೀಡುತ್ತಿದ್ದು ಸದಸ್ಯರು ಈ ಉದಾರ ನೀತಿಯ ಸದುಪಯೋಗಪಡಿಸಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬೇಕು. ವರ್ಷಾಂತ್ಯಕ್ಕೆ ಸಾಲ ಮತ್ತು ಮುಂಗಡಗಳ ಒಟ್ಟು ಮೊತ್ತ ರೂ. 73.08 ಕೋಟಿಗಳಷ್ಟು ಇದೆ. ಇನ್ನು ರಾಷ್ಟ್ರೀಯ ಧೋರಣೆಗೆ ಅನುಗುಣವಾಗಿ ಬ್ಯಾಂಕು ಪ್ರಸಕ್ತ ವರ್ಷದಲ್ಲಿ ಅದೃಶಾ ಕ್ಷೇತ್ರಕ್ಕೆ ರೂ. 55.88 ಕೋಟಿ ಅಂದರೆ 76.46% ರಷ್ಟು ಸಾಲ ಒದಗಿಸಿದ್ದು ದುರ್ಬಲ ಹಾಗೂ ಹರಿಜನ, ಗಿರಿಜನ ವರ್ಗದವರಿಗೆ ಒಟ್ಟು ರೂ. 41.50 ಕೋಟಿ ಸಾಲ ಒದಗಿಸಿದ್ದು ರಿಫಾರ್ಮ ಬ್ಯಾಂಕು ನಿಗದಿಪಡಿಸಿದ ಉದ್ದಿಷ್ಟವನ್ನು ಸಾಧಿಸಿ ತನ್ನ ಸಾಮಾಜಿಕ ಕರ್ತವ್ಯವನ್ನು ನಿಭಾಯಿಸಿದೆ.

ಡಿ ಟಿ ಪಾರ್ಟೀಲ ಬ್ಯಾಂಕ್

ಮುದ್ದತ ಮೀರಿದ ಸಾಲಗಳ ವಿವರ ಈ ಕೆಳಗಿನಂತೆ ಇರುತ್ತದೆ. : (ರೂ. ಲಕ್ಷಗಳಲ್ಲಿ)

ವಿವರ	31-3-2024		31-3-2025	
	ಸಾಲಗಾರರ ಸಂಖ್ಯೆ	ರಕಮು	ಸಾಲಗಾರರ ಸಂಖ್ಯೆ	ರಕಮು
1) 1 ವರ್ಷಕ್ಕಿಂತ ಕಡಿಮೆ	55	80.23	103	202.90
2) 1 ವರ್ಷ ಮತ್ತು ಮೇಲ್ಪಟ್ಟ ಹಾಗೂ 2 ವರ್ಷಕ್ಕಿಂತ ಕಡಿಮೆ	6	20.80	15	61.14
3) 2 ವರ್ಷ ಮತ್ತು ಹೆಚ್ಚಿಗೆ ಹಾಗೂ 3 ವರ್ಷಕ್ಕಿಂತ ಕಡಿಮೆ	2	1.78	3	2.34
4) 3 ವರ್ಷ ಮತ್ತು ಹೆಚ್ಚಿಗೆ ಹಾಗೂ 5 ವರ್ಷಕ್ಕಿಂತ ಕಡಿಮೆ	4	1.45	2	1.79
5) 5 ವರ್ಷ ಹಾಗೂ ಹೆಚ್ಚಿಗೆ	-	-	1	0.50
ಒಟ್ಟು -	67	104.26	124	268.67

2024-2025 ನೇ ಸಾಲಿನ ಲಾಭ ವಿಭಾಗಣೆ :

ಬ್ಯಾಂಕು ಪ್ರಸ್ತುತ ವರ್ಷದಲ್ಲಿ ಎಲ್ಲ ತರತೂದುಗಳನ್ನು ತೆಗೆದಿರಿಸಿ ರೂ. 88,12,752-73 ಗಳ ಲಾಭಗಳಿದ್ದು ಈ ಪೈಕಿ ಆದಾಯ ತೆರಿಗೆ ತುಂಬುವ ಕುರಿತು ರೂ. 4,50,000-00 ಗಳ ಅನುವು ಮಾಡಿದ್ದು ಉಳಿದ ನಿವ್ವಳ ಲಾಭ ರೂ. 83,62,752-73 ವನ್ನು ಬ್ಯಾಂಕಿನ ಉಪನಿಯಮ ಮತ್ತು ಸಹಕಾರಿ ಸಂಘಗಳ ಕಾಯ್ದೆ ಅನುಸಾರವಾಗಿ ತಮ್ಮ ಒಪ್ಪಿಗೆಯನ್ನು ಪಡೆದು ಈ ಕೆಳಗಿನಂತೆ ವಿಂಗಡಣೆ ಮಾಡಬಹುದೆಂದು ಕಾರ್ಯ ನಿರ್ವಾಹಕ ಮಂಡಳಿಯವರು ತೀರ್ಮಾನಿಸಿರುತ್ತಾರೆ ಅದನ್ನು ತಾವೆಲ್ಲರೂ ಪರಿಶೀಲಿಸಿ ಒಪ್ಪಿಗೆ ನೀಡುವರೆಂದು ನಂಬಿದ್ದೇನೆ.

ಅ.ನಂ.	ವಿವರ	ಪ್ರತಿಶತ	ರಕಮು
1.	ಕಾಯ್ದಿಟ್ಟ ನಿಧಿಗೆ	50%	41,81,376-00
2.	(ಮೇಲಿನಂತೆ ಹಂಚಿ ಉಳಿದ ರೂ. 41,81,376-73 ಪೈಕಿ)		
1.	ಸಹಕಾರ ಶಿಕ್ಷಣ ನಿಧಿಗೆ		
ಅ)	ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಕ್ಕೆ	2%	83,628-00
ಬ)	ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ	1%	41,814-00
3.	(ಮೇಲಿನಂತೆ ಹಂಚಿ ಉಳಿದ ರೂ. 40,55,934-73 ಪೈಕಿ)		
1.	ಲಾಭಾಂಶ	15%	34,00,000-00
2.	ಗುಂತಾವಣಿಗಳ ಏರಿಳಿತ ನಿಧಿಗೆ		5,00,000-00
3.	ಉಳಿದ ಲಾಭಾಂಶ ಕಾಯ್ದಿಟ್ಟ ನಿಧಿಗೆ	-	1,55,934-73
	ಒಟ್ಟು ರೂ.		83,62,752-73

ಆಡಳಿತ :

ಸಂಚಾಲಕ ಮಂಡಳಿಯ ಸದಸ್ಯರು ವರದಿಯ ಅವಧಿಯಲ್ಲಿ 11 ಸಭೆಗಳನ್ನು ಜರುಗಿಸುವ ಮೂಲಕ ಬ್ಯಾಂಕಿನ ಆಡಳಿತವನ್ನು ದಕ್ಷರೀತಿಯಲ್ಲಿ ನೋಡಿಕೊಳ್ಳುತ್ತ ಬಂದಿದ್ದಾರೆ. ಹಾಗೂ ವರದಿ ವರ್ಷದಲ್ಲಿ 7 ಸಾಲ ಉಪ ಸಮಿತಿ ಸಭೆ ಜರುಗಿದ್ದು, ಸದಸ್ಯರಿಗೆ ಸಕಾಲದಲ್ಲಿ ಸಾಲ ವಿತರಣೆ ಆಗುವಂತೆ

ಡಿ ಟಿ ಪಾಟೀಲ ಬ್ಯಾಂಕ್

ಕಾರ್ಯ ನಿರ್ವಹಿಸಿದೆ. ಸಮಿತಿಯ ಸದಸ್ಯರು ಎಲ್ಲ ಕಾರ್ಯಕಲಾಪಗಳಲ್ಲಿ ಆಸಕ್ತಿ ಹಾಗೂ ಶ್ರದ್ಧೆ ವಹಿಸಿ ಬ್ಯಾಂಕಿನ ಕಾರ್ಯನಿರ್ವಹಣೆಯಲ್ಲಿ ನನ್ನೊಂದಿಗೆ ಸಹಕರಿಸಿದ್ದಕ್ಕಾಗಿ ನಾನು ಅವರೆಲ್ಲರಿಗೂ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪ್ರಸ್ತುತ ವರ್ಷದಲ್ಲಿ ದಿ. 27-07-2024 ರಂದು ವಾರ್ಷಿಕ ಮಹಾಸಭೆಯು ಜರುಗಿದೆ.

ದಿನಾಂಕ 31-10-2024 ರಂದು ನಮ್ಮ ಬ್ಯಾಂಕಿನ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಬಿ. ಎಸ್. ಪಾಟೀಲ ಇವರು ಸ್ವಯಂ ನಿವೃತ್ತಿ ಹೊಂದಿದ್ದು, ಅವರ ನಿವೃತ್ತಿ ಜೀವನವು ಸುಖಕರವಾಗಲಿ ಎಂದು ಹಾರೈಸುತ್ತೇವೆ.

ನಮ್ಮ ಬ್ಯಾಂಕಿನ ಸಿಬ್ಬಂದಿ ವರ್ಗದವರು ಇದ್ದ ಸಿಬ್ಬಂದಿ ಬಲದ ಮೇಲೆ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದು ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಲು ವರದಿ ವರ್ಷದಲ್ಲಿ ಎಲ್ಲ ಸಿಬ್ಬಂದಿಯವರಿಗೆ ಶೇಕಡಾ 20 ರಷ್ಟು ಉತ್ತೇಜನ ಧನ (Incentive) ನೀಡಿ ಪುರಸ್ಕರಿಸಲಾಗಿದೆ. ಬ್ಯಾಂಕಿನ ಸಿಬ್ಬಂದಿಯವರು ತಮ್ಮ ಹೊಣೆಗಾರಿಕೆಯನ್ನು ಅರಿತು ಇನ್ನೂ ಉತ್ತಮ ಸೇವಾ ಮನೋಭಾವನೆ ಅವರಲ್ಲಿ ಉಂಟಾಗಲಿ ಎಂದು ಹಾರೈಸುತ್ತೇನೆ.

ಕೃತಜ್ಞತೆಗಳು :

ಕೆ.ಎಲ್.ಇ.ಸಂಸ್ಥೆಯ ಬಸವಪ್ರಭು ಕೋರೆ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಕಾನೂನು ಮಹಾವಿದ್ಯಾಲಯ ಚಿಕ್ಕೋಡಿ ಹಾಗೂ ಸಿ. ಎಲ್. ಇ. ಸಂಸ್ಥೆ, ಚಿಕ್ಕೋಡಿ ಇವರು ನಮ್ಮ ಬ್ಯಾಂಕಿನಲ್ಲಿ ಠೇವು ಖಾತೆಗಳನ್ನು ಇಟ್ಟು ಬ್ಯಾಂಕಿನ ಅಭಿವೃದ್ಧಿಗೆ ಕಾರಣರಾದ ಈ ಎಲ್ಲ ಸಂಸ್ಥೆಗಳ ಚೇಅರಮನ್ ವ್ವಾ. ಚೇಅರಮನ್ , ಸಂಚಾಲಕ ಮಂಡಳಿಯ ಸದಸ್ಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ನಾವು ಚಿರಋಣಿಯಾಗಿದ್ದೇವೆ.

ಶ್ರೀ ಡಾ|| ಸುರೇಶ್‌ಗೌಡಾ, ಸಂಯುಕ್ತ ನಿಬಂಧಕರು ಬೆಳಗಾವಿ, ಶ್ರೀ ರವೀಂದ್ರ ಪಿ ಪಾಟೀಲ ಉಪನಿಬಂಧಕರು, ಸಹಕಾರಿ ಸಂಘಗಳು ಬೆಳಗಾವಿ ಹಾಗೂ ಚಿಕ್ಕೋಡಿ ವಿಭಾಗದ ಸಹಾಯಕ ನಿಬಂಧಕರು ಆದ ಶ್ರೀ ಡಾ|| ಎಮ್ ಎಸ್ ರಾವುತನವರ ಮೆ|| ಪಿ.ಆರ್. ಕರ್ನಾಡಕರ ಮತ್ತು ಕಂಪನಿ, ಸಿ.ಎ. ಚಿಕ್ಕೋಡಿ ಹಾಗೂ ಬ್ಯಾಂಕಿನ ಶಾಸನ ಬದ್ಧ ಲೆಕ್ಕ ಪರಿಶೋಧಕರು ಮಾರಾಠೆ ಹರಗೂಡೆ ಮತ್ತು ಕಂ ಸಿ.ಎ ಬೆಳಗಾವಿ ಮತ್ತು ಬ್ಯಾಂಕಿನ ಕಾಯ್ದೆ ಸಲಹೆಗಾರರಾದ ಶ್ರೀ ಎಸ್. ಎಸ್. ಪಾಟೀಲ, ಚಿಕ್ಕೋಡಿ ಈ ಎಲ್ಲ ಮಹನೀಯರು ಬ್ಯಾಂಕಿನ ಆಡಳಿತವನ್ನು ಸುಗಮವಾಗಿ ನಡೆಸಿಕೊಂಡು ಬರುವಲ್ಲಿ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದ್ದಾರೆ. ಅದಕ್ಕಾಗಿ ನಾವು ಅವರನ್ನು ಅಭಿನಂದಿಸುತ್ತೇವೆ.

ಭಾರತೀಯ ರಿಝರ್ವ್ ಬ್ಯಾಂಕಿನ ನಿರ್ದೇಶನಯ ಬ್ಯಾಂಕು ಕೋರ್ ಬ್ಯಾಂಕಿಂಗ್ (CBS) ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ತಾವು ನಮ್ಮ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ತಮ್ಮ ಬ್ಯಾಂಕಿಂಗ್ ವ್ಯವಹಾರವನ್ನು ಮಾಡಬಹುದಾಗಿದೆ. ಅದೇ ಪ್ರಕಾರ ಬ್ಯಾಂಕಿನಲ್ಲಿ RTGS/NEFT ಹಾಗೂ SMS ಬ್ಯಾಂಕಿಂಗ್, ATM, IMPS, UPI, Mobile Banking ಸೌಲಭ್ಯಗಳ ಸದುಪಯೋಗ ಪಡೆಯಲು ನಮ್ಮ ಬ್ಯಾಂಕಿನ ಗೌರವಾನ್ವಿತ ಗ್ರಾಹಕರಲ್ಲಿ ವಿನಂತಿಸುತ್ತೇವೆ.

ಡಿ ಟಿ ಪಾಟೀಲ ಬ್ಯಾಂಕ್

ಸದಸ್ಯರ ಸಹಕಾರ :

ನಮ್ಮ ಬ್ಯಾಂಕಿನ ಪ್ರಗತಿಗೆ ಬ್ಯಾಂಕಿನ ಸದಸ್ಯರಾದ ತಾವು ಹಾಗೂ ವ್ಯವಹಾರಸ್ಥರು ಬ್ಯಾಂಕಿನ ಮೇಲೆ ಇಟ್ಟ ಪ್ರೀತಿ ಹಾಗೂ ವಿಶ್ವಾಸವೇ ಮೂಲ ಕಾರಣವಾಗಿದ್ದು, ಈ ಸಂದರ್ಭದಲ್ಲಿ ತಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇದರಂತೆ ಮುಂದೆಯೂ ಸಹ ತಾವೆಲ್ಲರೂ ಇದೇ ರೀತಿ ಸಹಕಾರ ನೀಡಿ ಬ್ಯಾಂಕಿನ ಸೌಜನ್ಯಶೀಲ ಆರ್ಥಿಕ ಸೇವೆಯನ್ನು ಇದಕ್ಕೂ ಮಿಗಿಲಾಗಿ ಪಡೆಯುವಂತಾಗಲೆಂದು ನನ್ನ ಸದಿಚ್ಛೆಯನ್ನು ವ್ಯಕ್ತ ಪಡಿಸಿ ಮತ್ತೊಮ್ಮೆ ತಮ್ಮೆಲ್ಲರಿಗೂ ಅನಂತ ವಂದನೆಗಳನ್ನು ಅರ್ಪಿಸಿ ಈ ವರದಿಯನ್ನು ಮುಕ್ತಾಯಗೊಳಿಸುತ್ತೇನೆ.

// ಜೈ ಸಹಕಾರ //

// ಜೈ ಕರ್ನಾಟಕ //

ಚಿಕ್ಕೋಡಿ

ದಿನಾಂಕ : 23-06-2025

ತಮ್ಮ ಸಹಕಾರ ಬಯಸುವ
ಶ್ರೀ ಆರ್. ಡಿ. ಪಾಟೀಲ
ಚೀಫರಮನ್

ಸನ್ 2024-2025 ನೇ ಸಾಲಿನ

ಬಂಡವಾಳ ಮತ್ತು ಸಾಲ	31-3-2025	31-3-2024
1. ಅಧಿಕೃತ ಶೇಆರ ಬಂಡವಾಳ ರೂ. 100/- ರ 5,00,000 ಶೇಆರಗಳು	5,00,00,000-00	5,00,00,000-00
2. ವಸೂಲಾದ ಶೇಆರ ಬಂಡವಾಳ ಅ ವರ್ಗದ ಸದಸ್ಯರಿಂದ 1,19,92,600-00 ಸಹ ಸದಸ್ಯರಿಂದ 1,26,66,500-00	2,46,59,100-00	2,04,36,700-00
3. ಕಾಯ್ದಿಟ್ಟ ಮತ್ತು ಇತರ ನಿಧಿಗಳು 1. ಕಾಯ್ದಿಟ್ಟ ನಿಧಿ 11,16,62,935-54 2. ಕಟ್ಟಡ ನಿಧಿ 1,29,92,752-94 3. ಗ್ರಾ.ಪು.ಟಿ ನಿಧಿ 9,11,695-31 4. ಮಹೋತ್ಸವ ನಿಧಿ 3,65,527-43 5. ಪ್ರಚಾರ ನಿಧಿ 3,94,104-27 6. ಧರ್ಮಾರ್ಥ ನಿಧಿ 6,01,384-10 7. ಸದಸ್ಯರ ಕ್ಷೇಮ ನಿಧಿ 21,08,149-94 8. ಸಿಬ್ಬಂದಿಯವರ ಕ್ಷೇಮ ನಿಧಿ 5,15,567-94 9. ಕಟ್ಟಡ ರಿಪೇರಿಗಾಗಿ ಮಾಡಿದ ತರತೂದು 4,32,866-96 10. ಸದಸ್ಯರ ಮರಣ ನಿಧಿ 20,07,067-00 11. ನಿಯಮಿತ ಸಾಲಗಳ ಮೇಲಿನ ತರತೂದು 24,00,000-00 12. ಗುಂತಾಯಗಳ ಸವಕಳಿ ನಿಧಿ 20,60,240-00 13. ಗುಂತಾಯಗಳ ಏರಿಳಿತ ನಿಧಿ 53,13,530-00 14. ಸಮಾಜ ಕಲ್ಯಾಣ ಮತ್ತು ಶಿಕ್ಷಣ ನಿಧಿ 13,13,530-00 15. ಮುಳುಗುವ ಸಾಲದ ನಿಧಿ 3,49,54,000-00 (ಗ್ರಾಮೀಣ ಶಾಖೆ ಸಾಲ)	17,80,33,351-43	16,42,41,145-68
4. ಠೇವುಗಳು 1. ಮುದ್ದತಿ ಠೇವು 26,64,63,053-00 2. ಸೇವಿಂಗ್ಸ್ ಬ್ಯಾಂಕು ಠೇವು 14,09,53,285-99 3. ಚಾಲ್ತಿ ಠೇವು 1,60,14,145-81 4. ಡಿ ಟಿ ಪಿ 400 ದಿನಗಳು ಠೇವು 12,15,47,228-00 5. ಮನರಾವರ್ತಿತ (ರಿಕರಿಂಗ್) ಠೇವು 27,26,485-00 6. ವಿಜಯ ಕ್ಯಾಶ್ ಸರ್ವಿಸ್ ಠೇವು 56,43,44,683-00 7. ಸಿಬ್ಬಂದಿಯವರ ಭದ್ರತಾ ಠೇವು 42,49,875-00 8. ಕ್ಯಾಶ್ ಸೆಕ್ಯೂರಿಟಿ ಠೇವು 6,76,078-00 9. ಪಿಗ್ಮಿ ಠೇವು 91,00,468-00	112,60,75,301-80	101,26,76,611-53
ಒಟ್ಟು -	132,87,67,753-23	119,73,54,457-21

ಡಿ ಟಿ ಪಾರ್ಟೀಲ ಬ್ಯಾಂಕ್

ಅಥಾವೆ ಪತ್ರಿಕೆ

ಆಸ್ತಿ ಮತ್ತು ಜಿಂದಗಿ	31-3-2025	31-3-2024
1. ರೋಖಿ ತಿಲ್ಕು	3,49,79,728-15	4,19,55,061-54
2. ಬ್ಯಾಂಕುಗಳಲ್ಲಿ ಜಮಾ ಇದ್ದ ಹಣ ಚಾಲತಿ ಖಾತೆಯಲ್ಲಿ :-		
1. ಬಿ.ಡಿ.ಸಿ.ಸಿ. ಬ್ಯಾಂಕ್ ಚೆಕ್ಡ್ಯೂಡಿ ಶಾಖೆ 42,03,238-99		
2. ಬೆಳಗಾವಿ ಡಿ.ಸಿ.ಸಿ. ಬ್ಯಾಂಕ್ 8,10,500-71		
ಮೇನ ಬ್ಯಾಂಕು, ಬೆಳಗಾವಿ		
3. ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ ಚೆಕ್ಡ್ಯೂಡಿ 29,68,638-08		
4. ಕರ್ನಾಟಕ ರಾಜ್ಯ ಸ.		
ಆಪೆಕ್ ಬ್ಯಾಂಕ್ ಬೆಂಗಳೂರು 33,830-62		
5. ಕೆನರಾ ಬ್ಯಾಂಕ್ ಚೆಕ್ಡ್ಯೂಡಿ 44,968-46		
6. ಆಕ್ಸಿಸ್ ಬ್ಯಾಂಕ್ ಲಿ., ಚೆಕ್ಡ್ಯೂಡಿ 7,20,824-91		
7. ಐ.ಡಿ.ಬಿ.ಐ.ಬ್ಯಾಂಕ್ ಸಿಟಿಎಸ್,ಕ್ಲಿಯರಿಂಗ್ 84,053-32		
8. ಐ.ಡಿ.ಬಿ.ಐ. ಬ್ಯಾಂಕ್ ಚೆಕ್ಡ್ಯೂಡಿ 1,04,31,799-40		
9. ಐ.ಡಿ.ಬಿ.ಐ.ಬ್ಯಾಂಕ್ ಸಿಟಿಎಸ್ ಇನ್‌ವರ್ಡ್ 1,18,35,308-28		
10. ಐ.ಡಿ.ಬಿ.ಐ. ಬ್ಯಾಂಕ್ ಸಿಟಿಎಸ್ ಡಿಟ್ರಾಕ್ಟ್ 37,00,042-22		
11. ಐ.ಡಿ.ಬಿ.ಐ. ಬ್ಯಾಂಕ್ ಬೆಳಗಾವಿ 35,18,554-22		
12. ಐ.ಡಿ.ಬಿ.ಐ.ಬ್ಯಾಂಕ್ ಎ.ಟಿ.ಎಮ್ ಸೆಟಲ್‌ಮೆಂಟ್ 96,28,681-25		
13. ಐ.ಡಿ.ಬಿ.ಐ.ಬ್ಯಾಂಕ್ ಆರ್.ಎಮ್.ಪಿ.ಎಸ್ ಸೆಟಲ್‌ಮೆಂಟ್ 41,78,625-11		
14. ಐ.ಡಿ.ಬಿ.ಐ. ಬ್ಯಾಂಕ್ ಯು.ಪಿ.ಆರ್.ಸೆಟಲ್‌ಮೆಂಟ್ 4,99,998-26		
15. ಹೆಚ್.ಡಿ.ಎಮ್.ಸಿ ಬ್ಯಾಂಕ್ ಲಿ.ಯು.ಪಿ.ಆರ್. 30,58,192-28		
16. ಇಂಡಿಯನ್ ಬ್ಯಾಂಕ್ 11,000-00		
17. ಆರ್.ಸಿ. ಆರ್.ಸಿ. ಆರ್.ಸಿ. ಬ್ಯಾಂಕ್ 1,41,056-00	5,58,69,312-11	7,31,76,355-12
ಮುದ್ದತಿ ಠೇವನಿ :-		
1. ಬೆಳಗಾವಿ ಡಿ.ಸಿ.ಸಿ.ಬ್ಯಾಂಕ್ ಚೆಕ್ಡ್ಯೂಡಿ 3,00,00,000-00		
2. ಐ.ಡಿ.ಬಿ.ಐ. ಬ್ಯಾಂಕ್ ಚೆಕ್ಡ್ಯೂಡಿ 2,14,81,070-00		
3. ವಿಜಯಪುರ ಡಿ.ಸಿ.ಸಿ. ಬ್ಯಾಂಕ್ 3,50,00,000-00		
4. ಬಾಗಲಕೋಟೆ ಡಿ.ಸಿ.ಸಿ. ಬ್ಯಾಂಕ್ 3,90,00,000-00		
5. ಆರ್ ಬಿ ಎಲ್ ಬ್ಯಾಂಕ್ ಲಿ 50,00,000-00		
6. ಹೆಚ್ ಡಿ ಎಮ್ ಸಿ ಬ್ಯಾಂಕ್ ಲಿ.,ಚೆಕ್ಡ್ಯೂಡಿ 20,00,000-00		
7. ಆರ್.ಸಿ. ಆರ್.ಸಿ. ಬ್ಯಾಂಕ್ 70,00,000-00		
8. ಉಜ್ಜವನ ಸ್ಕಾಲ ಪ್ರೆನಾನ್ಸ್ ಬ್ಯಾಂಕ್ ಲಿ 3,20,01,000-00	17,14,82,070-00	15,89,49,702-00
3. ಕರೆ ಮತ್ತು ಅಲ್ಪ ಸೂಚನೆಯ ಠೇವನಿ (Money at Call & Short Notice) With SBI DFHI Bengaluru		
ಒಟ್ಟು -	26,23,31,110-26	27,40,81,118-66

ಸನ್ 2024-2025 ನೇ ಸಾಲಿನ

ಬಂಡವಾಳ ಮತ್ತು ಸಾಲ	31-3-2025	31-3-2024
ಹಿಂದಿನ ಬೇರಿಜು	132,87,67,753-23	119,73,54,457-21
5. ಮುದ್ದತಿ ತೇವಿನ ಮೇಲೆ ಕೊಡತಕ್ಕ ಬಡ್ಡಿ	10,33,930-00	4,64,117-00
6. ಇತರ ಹೊಣೆಗಾರಿಕೆಗಳು		
1. ಅಮಾನತು	3,66,157-04	
2. ಲೆಕ್ಕ ತಪಾಸಿಗರ ಶುಲ್ಕ	4,48,168-00	
3. ಕಾನೂನು ಸಲಹೆಗಾರರ ಶುಲ್ಕ	9,000-00	
4. ಉತ್ತೇಜನ ಧನ ಕೊಡತಕ್ಕದ್ದು	15,01,889-00	
5. ಸಂಬಳ ಕೊಡತಕ್ಕದ್ದು	2,55,802-00	
6. ಆಧಾಯ ಕರ	4,50,000-00	
7. ಆಧಾಯ ತೆರಿಗೆ ರಿಟರ್ನ ಪ್ರೆಲಿಂಗ್ ಫೀ	57,000-00	
8. ಲಾಭಾಂಶ(ಡಿವಿಡೆಂಡ್)ಕೊಡತಕ್ಕದ್ದು	3,13,803-00	
9. ಬಡ್ಡಿ ಮೇಲಿನ ಟಿ.ಡಿ.ಎಸ್. ಕೊಡತಕ್ಕದ್ದು	2,57,890-00	
10. ಆಧಾಯ ಕರ (ಟಿ.ಡಿ.ಎಸ್.)	2,21,498-00	
11. GST	1,23,815.74	
12. ವೃತ್ತಿ ತೆರಿಗೆ	4,000-00	
13. ಕಂಪೋಲ ಅಕೌಂಟ್ಸ್ (PF & LIC)	---	
14. ಡೇವರ್ಡ್ ಟ್ಯಾಕ್ಸ್ ಕೊಡತಕ್ಕದ್ದು	26,360-00	
15. ಎಟಿಎಮ್ ಎಕ್ಸ್‌ಕ್ಯಾಸ್	6200-00	
16. ಬ್ಯಾಂಕರ ಅಮಾನತು	16,253- 26	
7. ಓವರ್ ಡ್ರಾ ಇಂಟರೆಸ್ಟ್ ರಿಫುನ್ಡ್ (As per Contra)	40,61,944-04	54,09,365-44
8. ಓವರ್ ಡ್ರಾ ಪೆನಲ್ ಚಾರ್ಜಿಸ್ (As per Contra)	25,21,599-94	30,79,391-00
9. ಶಾಖಾ ಹೊಂದಾಣಿಕೆಗಳು	1,37,820-00	
10. ವಸೂಲಿಗಾಗಿ ಬಂದ ಬಿಲ್ಲುಗಳು	2,075-00	
11. ನಿವ್ವಳ ಲಾಭ	83,62,752-73	65,52,017-75
ಒಟ್ಟು -	134,48,87,874-94	121,28,59,348-40
ಕಂಟ್ರಿಬ್ಯೂಟ್ ಲೈಬ್ರರಿಟಿ ಡೆಪ್ ಅಕೌಂಟ್ RBI	22,63,116-00	20,32,082-00

Auditor's Certificate : I have audited the accounts of Shri D. T. Patil Co-op. Bank Ltd; Chikodi for the year 2024-25 in accordance with the Books of Accounts, information, explanations produced by the Managing Director. In my opinion and to the best of my knowledge and belief and according to the informations and explanations given to me and subject to the observations contained in my detailed Audit Report appended herewith. The Balance Sheet and Profit & Loss A/c. of the Bank dealt with by this report given a true and fair view of the state of affairs of the Bank as on 31-03-2025.

Sd/-

Marathe Haragude & Co.
Statutory Auditors Belagavi.

ಡಿ ಟಿ ಪಾರ್ಟೀಲ ಬ್ಯಾಂಕ್

ಡಿ.ಟಿ. ಪಾರ್ಟೀಲ ಬ್ಯಾಂಕ್ - ಬೆಂಗಳೂರು, ಕರ್ನಾಟಕ

ಅಥಾವೆ ಪತ್ರಿಕೆ

ಆಸ್ತಿ ಮತ್ತು ಜಿಂದಗಿ	31-3-2025	31-3-2024
ಹಿಂದಿನ ಬೇರಿಜು	26,23,31,110-26	27,40,81,118-66
4. ಗುಂತಾಯಿಸಿದ ಹಣ	25,22,16,530-00	19,24,42,400-00
5. ಮೂಚುಯಲ್ ಫಂಡ	8,00,00,000-00	—
6. ಸಾಲಗಳು		
1. ಜಾಮೀನ ಸಾಲ	1,75,21,715-00	
2. ಕ್ಯಾಶ ಕ್ರೆಡಿಟ್ ಸಾಲ	14,69,341-13	
3. ತೋರವತ್ತಿ ಸಾಲ	8,41,79,210-00	
4. ಬಂಗಾರ ಪತ್ರಿ ಸಾಲ	4,76,81,191-00	
5. 2 ಫಿಲರ್ ಮತ್ತು ಕಂಪ್ಯೂಮ್ ಹುರೈಲ್ ಸಾಲ	86,22,334-00	
6. ದೀರ್ಘಾವಧಿ ಸಾಲ	8,83,53,071-00	
7. ಠೇವಿನ ಅಡವಿನ ಮೇಲಿನ ಸಾಲ	3,11,22,553-00	
8. ಠೇವಿನ ಅಡವಿನ ಮೇಲಿನ ಸಿ.ಸಿ.ಸಾಲ	16,82,926-20	
9. ಸೆಕ್ಯುಡ್ ಸಿ. ಸಿ. ಸಾಲ	11,12,32,381-60	
10. ಮತಿನಲಿ ಮತ್ತು 4 ಫಿಲರ್ ಸಾಲ	29,05,25,315-00	
11. ಸಿಬ್ಬಂದಿ ಸಾಲ	45,95,798-00	
12. ವೈಯಕ್ತಿಕ ಸಾಲ (ಇಎಮ್‌ಎ)	4,38,20,217-00	73,32,18,852-00
7. ಡೆಡ್ ಸ್ಟಾಕ್	1,21,35,075-00	64,74,893-45
8. ಕಟ್ಟಡ	6,71,000-00	7,06,800-00
9. ಇತರ ಆಸ್ತಿಗಳು		
1. ಮುಂಗಡ ಹಣ	36,700-00	
2. ವಾಚನಾಲಯದ ಪುಸ್ತಕಗಳು	4,355-00	
3. ಕೆ.ಇ.ಬಿ ಡಿಪಾಜಿಟ್	6,810-00	
10. ಜಿ.ಎಸ್.ಟಿ.	23,63,105-81	7,91,385-29
11. ಅನುತ್ಪಾದಕ ಆಸ್ತಿಯ ಮೇಲೆ ಬರತಕ್ಕ ಬಡ್ಡಿ (As per Contra)	25,21,599-94	30,79,391-00
12. ಡಿ.ಇ.ಎ.ಎಫ್. ಬರತಕ್ಕದ್ದು (RBI)	391-00	3,343-00
13. ಗುಂತಾವಣಿಗಳ ಮೇಲೆ ಬರತಕ್ಕ ಬಡ್ಡಿ	15,11,234-00	—
14. ಅದರ ಜಾರ್ಜಿಸ್ ಆನ್ ಲೋನ	1,46,091-00	—
15. ಹೆನಾಲ್ವಿ ಚಾರ್ಜಿಸ್ ಬರತಕ್ಕದ್ದು (As per Contra)	1,37,820-00	—
16. ವಸೂಲಿಗಾಗಿ ಬಂದ ಬಿಲ್ಲುಗಳು	—	—
ಒಟ್ಟು -	134,48,87,874-94	121,28,59,348-40

ಶ್ರೀ ಎನ್. ಎ. ಪಲಸೆ

B. Sc. M.S.

I/c. ವ್ಯವಸ್ಥಾಪಕ ನಿರ್ದೇಶಕರು

ಶ್ರೀ ಎಮ್. ಎನ್. ಕಲಾದಗಿಮಠ

ವ್ಯಾ. ಚೀಫರಮನ್

ಚೀಫರಮನ್


ಶ್ರೀ ಆರ್. ಡಿ. ಪಾಟೀಲ

ಚೀಫರಮನ್



ಸನ್ 2024-2025 ನೇ ಸಾಲಿನ

ಖರ್ಚು	31-3-2025	31-3-2024
1. ಶೇವ್ಯಗಳ ಹಾಗೂ ಸಾಲಗಳ ಮೇಲಿನ ಬಡ್ಡಿ	7,83,95,644-00	6,37,34,821-00
2. ಶಾಖೆಗಳಿಗೆ ಕೊಟ್ಟ ಬಡ್ಡಿ	13,57,88,690-00	9,69,15,140-00
3. ಸಂಬಳ, ಭತ್ಯೆ, ಪ್ರವಾಸ ಭತ್ಯೆ ಮತ್ತು ಭವಿಷ್ಯ ನಿಧಿ	85,47,002-00	87,62,209-00
4. ದಿಗ್ಗರ್ವಕರ ಸಭೆ ಹಾಗೂ ಪ್ರವಾಸ ಭತ್ಯೆ	1,16,288-00	1,42,628-00
5. ಬಾಡಿಗೆ, ಕರ, ವಿಮೆ ಮತ್ತು ವಿದ್ಯುದ್ದೀಪ	31,22,114-00	24,85,106-00
6. ಕಾಯಿದೆ ಸಲಹೆಗಾರರ ಫೀ	1,05,750-00	10,000-00
7. ಅಂಚೆ ತಂತಿ ಮತ್ತು ದೂರವಾಣಿ	4,82,273-11	3,17,802-42
8. ಲೆಕ್ಕ ತಪಾಸಿಗರ ಶುಲ್ಕ	3,50,000-00	3,33,600-00
9. ಸವಕಳಿ ಮತ್ತು ಆಸ್ತಿ ದುರಸ್ತಿ	34,62,322-37	19,50,255-94
10. ಸ್ವೇಚ್ಛನರ ಮತ್ತು ಮದ್ದೂರಿ	10,89,319-99	5,33,360-18
11. ಇತರ ವೆಚ್ಚಗಳು	79,15,516-04	36,04,179-96
12. ಕಠಿಣಶನ	9,600-00	---
13. ಸಿಬ್ಬಂದಿಯವರ ವೈದ್ಯಕೀಯ ಹಾಗೂ ಇತರೆ ಭತ್ಯೆಗಳು	4,58,108-00	4,75,042-00
14. ನಿಯಮಿತ ಸಾಲಗಳ ಮೇಲಿನ ತರತುದು (Cont.Prov. against Std. Assets)	6,00,000-00	4,00,000-00
15. ಗ್ರುಪ್ ಗ್ರಾಹ್ಯುಟಿ ಪ್ರೀಮಿಯಮ್	4,61,776-00	18,365-00
16. ಮಳುಗುವ ಸಾಲಿನ ಮೇಲಿನ ತರತುದು (ಗ್ರಾಮೀಣ ಶಾಖೆ ಸಾಲ)	86,00,000-00	82,00,000-00
17. ಆದಾಯ ಕರ (ಬ್ಯಾಂಕಿನ ಲಾಭದ ಮೇಲೆ)	34,08,494-00	21,04,118-00
18. ಪಂಚಾಯತ ದಾವಾ ಫೀ	63,356-00	---
19. ಕಂಪ್ಯೂಟರ ಎ.ಎಮ್.ಸಿ	11,87,517-16	7,13,952-00
20. ಸರಕಾರ ಭದ್ರತೆಯ ಪ್ರೀಮಿಯಮ್	1,30,000-00	2,62,600-00
21. ವಾರ್ಷಿಕ ಚಂದಾ ಮತ್ತು ಡೇಲಿಗೇಶನ್	1,08,771-06	90,900-00
22. ಗಳಿಕೆ ರಜೆ ಸಂಬಳ (ಅನೂವು)	2,35,000-00	1,00,000-00
ಒಟ್ಟು -	25,46,37,541-73	19,11,54,079-50



ಲಾಭ ಹಾನಿ ಪತ್ರಿಕೆ

ಉತ್ಪನ್ನ	31-3-2025	31-3-2024
1. ಸಾಲಗಳ ಮೇಲಿನ ಬಡ್ಡಿ	9,70,45,759-00	7,84,78,837-06
2. ಗುಂತಾವಣೆಗಳ ಮೇಲಿನ ಬಡ್ಡಿ	1,48,86,517-58	1,16,43,379-56
3. ಕೇವುಗಳ ಮೇಲಿನ ಬಡ್ಡಿ	1,19,61,243-00	91,09,409-00
4. ಶಾಖೆಗಳಿಂದ ಬಂದ ಬಡ್ಡಿ	13,57,88,690-00	9,69,15,140-00
5. ಕಮೀಶನ್	65,410-00	61,330-00
6. ಇತರ ಉತ್ಪನ್ನ	17,84,357-26	22,07,142-16
7. ಸೇಫ್ ಡಿಪಾಜಿಟ್ ಲಾಕರ ಬಾಡಿಗೆ	1,28,600-00	1,75,600-00
8. ಪಿಗ್ಮಿ ಕಮೀಶನ್	34,291-00	40,707-00
9. ATM ಕಾರ್ಡ್, IMPS ಮತ್ತು UPI ಶುಲ್ಕಗಳು	15,99,273-13	8,27,252-93
10. ಪೆನಲ್ ಶುಲ್ಕಗಳು	19,33,510-00	--
11. ಸಾಲಗಳ ಮೇಲಿನ ಇತರೆ ಶುಲ್ಕಗಳು	1,71,955-08	-
ಒಟ್ಟು -	26,53,99,606-05	19,94,58,797-71

ಡಿ ಟಿ ಪಾರ್ಟೀಲ ಬ್ಯಾಂಕ್
ಡಿ.ಟಿ.ಪಿ.ಎಂ. ಹಾಸ್ಟೆಲಿಂಗ್-ಆರ್ಥಿಕ ಸಹಾಯಕತೆ-ಉದ್ಯೋಗ ರಕ್ಷಣೆ

ಸನ್ 2024-2025 ನೇ ಸಾಲಿನ

ಖರ್ಚು	31-3-2025	31-3-2024
ಹಿಂದಿನ ಬೇರಿನು	25,46,37,541-73	19,11,54,079-50
23. ಪಿಗ್ಮಿ ಕಮೀಷನ್	8,28,518-00	6,57,113-00
24. ಆದಾಯ ತೆರಿಗೆ ರಿಟರ್ನ್ ಫಾಯಲಿಂಗ್ ಫೀ	30,000-00	25,000-00
25. ಜೆ . ಎಸ್ . ಟಿ	8,62,657-37	6,42,178-07
26. ಇ. ಪಿ. ಎಫ್. ಓ ನಿರ್ವಹಣೆ ವೆಚ್ಚ	49,097-00	46,879-00
27. ವಾರ್ಷಿಕ ಮಹಾಸಭೆ	22,757-56	24,900-68
28. ಇ. ಟಿ. ಡಿ. ಎಸ್. ರಿಟರ್ನ್ ಫಾಯಲಿಂಗ್ ಫೀ	15,500-00	15,500-00
29. ಅತಿಥಿಗಳ ಖರ್ಚು	1,52,764-00	1,28,274-00
30. ಟ್ರಾಕ್ಟ ಬಾಡಿಗೆ	1,53,000-00	13,200-00
31. ದ್ವೀಚಕ್ರ ವಾಹನದ ಖರ್ಚು	2,85,017-66	1,99,655-71
32. ವಿಶೇಷ ಮುಳುಗುವ ನಿಧಿ	--	--
33. ನಿವ್ವಳ ಲಾಭ	83,62,752-73	65,52,017-75
ಒಟ್ಟು -	26,53,99,606-05	19,94,58,797-71

ಮರಾಠೆ ಹರಗುಡೆ ಮಲ್ತು ಕಂ.

ಚಾರ್ಟೆಡ್ ಆಕೌಂಟಂಟ್, ಬೆಳಗಾವಿ.
ಶಾಸನ ಬದ್ಧ ಲೆಕ್ಕ ಪರಿಶೋಧಕರು

ಶ್ರೀ ಎಸ್. ಎ. ಪಲನೆ

B. Sc. M.S.
I/c. ವ್ಯವಸ್ಥಾಪಕ ನಿರ್ದೇಶಕರು

ಡಿ ಟಿ ಪಾರ್ಟೀಲ ಬ್ಯಾಂಕ್
ಡಿ. ಎ. ಎ. ಪಾರ್ಟೀಲ ಬ್ಯಾಂಕ್ - ಪಾರ್ಟೀಲ ಬ್ಯಾಂಕ್ ಲಿಮಿಟೆಡ್

ಲಾಭ ಹಾನಿ ಪತ್ರಿಕೆ

ಉತ್ಪನ್ನ	31-3-2025	31-3-2024
ಹಿಂದಿನ ಬೇರಿಜು	26,53,99,606-05	19,94,58,797-71
ಒಟ್ಟು -	26,53,99,606-05	19,94,58,797-71

ಶ್ರೀ ಎಮ್. ಎಸ್. ಕಲಾದಗಿಮಠ
ವ್ಯಾ. ಚೇರಮನ್

ಶ್ರೀ ಆರ್. ಡಿ. ಪಾಟೀಲ
ಚೇರಮನ್

ಡಿ ಟಿ ಪಾರ್ಟೀಲ ಬ್ಯಾಂಕ್

ಸನ್ 2025-2026 ನೇ ವರ್ಷದ ವೆಚ್ಚದ ಅಂದಾಜು ಪತ್ರಿಕೆ

ವಿವರ	2024-2025 ನೇ ಸಾಲಿನ ಅಂದಾಜು ವೆಚ್ಚ	2024-2025 ನೇ ಸಾಲಿನಲ್ಲಿ ಆದ ವೆಚ್ಚ	2025-2026 ನೇ ಸಾಲಿನ ಅಂದಾಜು ವೆಚ್ಚ	ಅಂದಾಜುಕ೦ತ ಹೆಚ್ಚಿಗೆ ಖರ್ಚು
1. ಸಂಬಳ ಭತ್ಯೆ ಭವಿಷ್ಯ ನಿಧಿ	99,00,000-00	85,47,002-00	1,10,00,000-00	
2. ದಿಗ್ಗರ್ಹಕರ ಸಭೆ ಭತ್ಯೆ ಪ್ರವಾಸ ಖರ್ಚು	2,00,000-00	1,16,288-00	3,00,000-00	
3. ಬಾಡಿಗೆ ಕರ. ಇನ್ಸುರನ್ಸ್ ಮತ್ತು ದೀಪದ ಖರ್ಚು	35,00,000-00	31,22,114-00	35,00,000-00	
4. ಕಾಯ್ದೆ ಸಲಹೆಗಾರರ ಫೀ	10,000-00	1,05,750-00	1,20,000-00	95,750-00
5. ಅಂಚೆ ತಂತಿ ಮತ್ತು ದೂರವಾಣಿ	2,50,000-00	4,82,273-11	5,00,000-00	2,32,273-11
6. ಲೆಕ್ಕ ತಪಾಸಿಗರ ಶುಲ್ಕ	5,00,000-00	3,50,000-00	5,00,000-00	
7. ಆಸ್ತಿ ಮೇಲಿನ ಸವಕಳಿ ಮತ್ತು ದುರಸ್ತಿ	22,00,000-00	34,62,322-37	35,00,000-00	12,62,322-37
8. ಸ್ವೇಚ್ಛಾಸಿ, ಮುದ್ರಣ ಮತ್ತು ಪ್ರಚಾರ	12,00,000-00	10,89,319-99	14,00,000-00	
9. ಕಮೀಷನ್	10,000-00	9,600-00	15,000-00	
10. ಸರ್ವಸಾಧಾರಣ ಸಭೆಯ ಖರ್ಚು	80,000-00	22,757-26	80,000-00	
11. ಇತರ ಖರ್ಚುಗಳು	55,00,000-00	79,15,516-04	80,00,000-00	24,15,516-04
12. ಸಿಬ್ಬಂದಿಯವರ ಉತ್ತೇಜನ ಧನ	19,00,000-00	15,74,631-00	19,00,000-00	
13. ಅತಿಥಿಗಳ ಖರ್ಚು	2,00,000-00	1,52,764-00	2,00,000-00	
14. ಸಿಬ್ಬಂದಿಯವರ ವೈದ್ಯಕೀಯ ಹಾಗೂ ಇತರೇ ಭತ್ಯೆಗಳು	7,00,000-00	4,58,108-00	7,00,000-00	
15. ಗ್ರೂಪ್ ಗ್ರಾಚ್ಯುಟಿ ಪ್ರಿಮಿಯಮ್	5,00,000-00	4,61,776-00	6,00,000-00	
ಒಟ್ಟು-	2,66,50,000-00	2,78,70,221-77	3,23,15,000-00	40,05,861-52

ಡಿ ಟಿ ಪಾಟೀಲ ಬ್ಯಾಂಕ್

ನಮ್ಮ ನಿಮ್ಮಲ್ಲಿ

- 1) **ಲಾಭಾಂಶ:** ಬ್ಯಾಂಕಿನ ಬಾಯಲಾ ನಂ. 107 ರ ಪ್ರಕಾರ ಡಿವಿಡೆಂಡನ್ನು ಪ್ರಕಟಿಸಿದ ದಿನಾಂಕದಿಂದ 3 ವರ್ಷದೊಳಗಾಗಿ ಒಯ್ಯದೇ ಇದ್ದಲ್ಲಿ ಡಿವಿಡೆಂಡ್ ರಕಮು ಫಾರಫೀಟಿ ಆಗಿ ರಿಝರ್ವ್ ಫಂಡಿಗೆ ವರ್ಗಾಯಿಸಲಾಗುವುದು ಸದರಿ ಬಾಯಲಾ ಪ್ರಕಾರ ಶೇಅರ ಹೋಲ್ಡರರಿಗೆ ಮತ್ತು ಮೃತ ಶೇಅರ ಹೋಲ್ಡರರ ವಾರಸುದಾರರಿಗೆ ಪ್ರತ್ಯೇಕ ನೋಟೀಸುಗಳನ್ನು ಕಳಿಸಲಾಗುವುದಿಲ್ಲ.
- 2) **ಸದಸ್ಯರ ಮರಣೋತ್ತರ ನಿಧಿ :-** ಬ್ಯಾಂಕಿನ "ಅ" ವರ್ಗದ ಸದಸ್ಯರು ಮೃತರಾದಲ್ಲಿ ಅವರ ಅಂತ್ಯ ಕ್ರಿಯಾಕರ್ಮಕ್ಕಾಗಿ ಅವರ ವಾರಸುದಾರರಿಗೆ ರೂ. 1500/- ಸಹಾಯ ಧನವನ್ನು ನೀಡಲಾಗುವುದು. ಈ ಯೋಜನೆ ಅಡಿಯಲ್ಲಿ ಸದಸ್ಯರು ಮರಣ ಹೊಂದಿದ ದಿನಾಂಕದಿಂದ ಒಂದು ವರ್ಷದ ಒಳಗೆ ಬಂದ ಕೋರಿಕೆಯನ್ನು ಮಾತ್ರ ಪರಿಗಣಿಸಲಾಗುವುದು.
- 3) **ನಾಮ ನಿರ್ದೇಶನ ಸೌಲಭ್ಯ :-** ಶೇವುದಾರರು ತಮ್ಮ ಶೇವು ಖಾತೆಗಳಿಗೆ, ಲಾಕರ್‌ಗಳಿಗೆ ವಾರಸುದಾರರನ್ನು ನೇಮಿಸುವ ವ್ಯವಸ್ಥೆ ಬ್ಯಾಂಕಿನಲ್ಲಿ ಇರುತ್ತದೆ. ಹಾಗೂ ತಾವು ಇಚ್ಛೆಪಟ್ಟಲ್ಲಿ ನಿಗದಿತ ಅರ್ಜಿ ನೀಡಿ ಅದನ್ನು ಬದಲಾಯಿಸಬಹುದಾಗಿದೆ.
- 4) ಬ್ಯಾಂಕಿನ ಸದಸ್ಯರ ವಿಳಾಸದಲ್ಲಿ ಬದಲಾವಣೆ ಇದ್ದಲ್ಲಿ ತಕ್ಷಣ ಬದಲಾದ ವಿಳಾಸವನ್ನು ಲಿಖಿತವಾಗಿ ಬ್ಯಾಂಕಿಗೆ ತಿಳಿಸಬೇಕಾಗಿ ವಿನಂತಿ.
- 5) **ಜಾಮೀನುದಾರರ ಹೊಣೆಗಾರಿಕೆ ಮತ್ತು ಕರ್ತವ್ಯ :** ಜಾಮೀನುದಾರರಾದ ಸದಸ್ಯರು ಸಾಲಗಾರರಷ್ಟೇ ಬ್ಯಾಂಕಿಗೆ ಸಾಲದ ಹಣ ಮರು ಪಾವತಿಗೆ ಹೊಣೆಗಾರರಾಗಿರುತ್ತಾರೆ. ತೆಗೆದುಕೊಂಡ ಸಾಲದ ಹಣ ವೇಳೆಗೆ ಸರಿಯಾಗಿ ಮರುಪಾವತಿಯಾಗದಿದ್ದಲ್ಲಿ ಸಾಲಗಾರರ ಸಂಗಡ ಅವರ ಜಾಮೀನುದಾರರನ್ನು ಸುಸ್ತಿದಾರರೆಂದು ಮತ್ತು ಸಾಲ ವಸೂಲಿ ಕ್ರಮದಲ್ಲಿ ಎಲ್ಲ ಹೊಣೆಗಾರಿಕೆಗೆ ಸಾಲಗಾರರ ಸಂಗಡ ಅವರ ಜಾಮೀನುದಾರರನ್ನು ಸರಿಸಮನಾಗಿ ಕಾನೂನಿನನ್ವಯ ಪರಿಗಣಿಸಲಾಗುವುದು. ಆದ ಕಾರಣ ಸದಸ್ಯರು ಜಾಮೀನಾದ ಸಾಲದ ಮರುಪಾವತಿಯನ್ನು ವೇಳೆಗೆ ಸರಿಯಾಗಿ ಮಾಡಿಸಿ ಸಹಕರಿಸಬೇಕಾಗಿ ವಿನಂತಿ.
- 6) ಮೃತ ಮೆಂಬರರ ಶೇಅರಗಳನ್ನು ಅವರ ವಾರಸುದಾರರು ಬ್ಯಾಂಕಿಗೆ ಕಾಗದ ಪತ್ರಗಳನ್ನು ಹಾಜರಮಾಡಿ ಶೇಅರ ರಕಮನ್ನು ಒಯ್ಯತಕ್ಕದ್ದು.
- 7) **ಗುರುತಿನ ಚೀಟಿ (IDENTITY CARD) :-** ಪ್ರಸಕ್ತ ಸಹಕಾರಿ ಕಾನೂನಿನ ಮೇರೆಗೆ ಸದಸ್ಯರು ತಮ್ಮ ಗುರುತಿನ ಚೀಟಿ ಪಡೆಯುವುದು ಕಡ್ಡಾಯವಾಗಿದ್ದು ಈ ಸಂದರ್ಭದಲ್ಲಿ ಸದಸ್ಯರಿಗೆ ತಮ್ಮ ಭಾವಚಿತ್ರದ 2 ಪ್ರತಿಗಳನ್ನು ಬ್ಯಾಂಕಿನಲ್ಲಿ ಕೊಟ್ಟು ಅದರ 1 ಪ್ರತಿಯನ್ನು ಬ್ಯಾಂಕಿನ ಮುದ್ರೆಯೊಂದಿಗೆ ಪಡೆಯಬೇಕೆಂದು ವಿನಂತಿಸುತ್ತೇವೆ.

:- ಶೇವುಗಳ ಬಡ್ಡಿದರಗಳು :-

- | | |
|--|-------|
| 1) ಉಳಿತಾಯ ಶೇವು ಖಾತೆ (ದಿನಾಂಕ 01-10-2020 ರಿಂದ ಜಾರಿಗೆ ಬಂದಿದ್ದು) | 3.00% |
| 2) ಮುದ್ದತಿ ಶೇವು (ದಿನಾಂಕ 25-01-2024 ರಿಂದ ಜಾರಿಗೆ ಬಂದಿದ್ದು) | |
| 1) 46 ದಿವಸಗಳಿಂದ 90 ದಿನಗಳವರೆಗೆ | 5.00% |
| 2) 91 ದಿವಸಗಳಿಂದ 180 ದಿನಗಳವರೆಗೆ | 6.00% |
| 3) 181 ದಿವಸಗಳಿಂದ 364 ದಿನಗಳವರೆಗೆ | 6.50% |
| 4) 1 ವರ್ಷದಿಂದ 2 ವರ್ಷದ ವರೆಗೆ | 8.75% |
| 5) 2 ವರ್ಷ ಮೇಲ್ಪಟ್ಟು | 8.25% |
| 5) ಡಿ ಟಿ ಪಿ 400 ದಿನಗಳು | 9.25% |

60 ವರ್ಷ ಮತ್ತು ಮೇಲ್ಪಟ್ಟ ಹಿರಿಯ ನಾಗರಿಕರಿಗೆ (Senior Citizens) ಮುದ್ದತಿ ಶೇವಿನ ಮೇಲೆ ಸಾಮಾನ್ಯ ಬಡ್ಡಿ ದರಕ್ಕಿಂತ ಶೇಕಡಾ 0.25 ರಷ್ಟು ಹೆಚ್ಚುವರಿ ಬಡ್ಡಿಯನ್ನು ಅವರ ಹೊಸ ಹಾಗೂ ನವೀಕೃತ ಮುದ್ದತಿ ಶೇವುಗಳಿಗೆ ಕೊಡಲಾಗುವುದು.

-: ತೇವುದಾರರಿಗೆ ವಿಶೇಷ ಸೂಚನೆ :-

ಟಿ. ಡಿ. ಎಸ್. (ಮೂಲ ಆದಾಯದಲ್ಲಿ ಟ್ಯಾಕ್ಸ್ ಕಡಿತ ಮಾಡುವದು) :

ಲೇವಣಿ ಮೇಲಿನ ಬಡ್ಡಿ ಮೊತ್ತ ಆರ್ಥಿಕ್ ವರ್ಷದಲ್ಲಿ ರೂ. 50,000-00

ಮೀರಿದಲ್ಲಿ ಅಂತಹ ಠೇವಣಿದಾರರ ಬಡ್ತಿ ಮೊತ್ತದಲ್ಲಿ ಶೇಕಡಾ 10 ರಷ್ಟು ಆದಾಯ ತೆರಿಗೆ ಕಡಿತ ಮಾಡಿ ಆದಾಯ ತೆರಿಗೆ ಇಲಾಖೆಗೆ ಸಂದಾಯ ಮಾಡುವುದು ಕಡ್ಡಾಯವಿರುತ್ತದೆ. ಒಂದಾನೊಮ್ಮೆ ವಾರ್ಷಿಕ ಅವಧಿಯಲ್ಲಿ ಬ್ಯಾಂಕಿನಿಂದ ಪಡೆಯುವ ಬಡ್ತಿ ಮೊತ್ತ ವ್ಯಕ್ತಿಗತ ಆದಾಯದ ಮಿತಿಗೆ ಒಳಪಟ್ಟಲ್ಲಿ ಅಂತಹ ಠೇವಣಿದಾರರು ಬ್ಯಾಂಕಿಗೆ ಪ್ಯಾನ (PAN) ಕಾರ್ಡ್ ಜೊತೆಗೆ 15(ಜಿ) ಫಾರ್ಮನ್ನು ಮತ್ತು ಹಿರಿಯ ನಾಗರಿಕರಾದಲ್ಲಿ 15(ಹೆಚ್) ಫಾರ್ಮನ್ನು ಸಲ್ಲಿಸಿ ಟಿ. ಡಿ. ಎಸ್. ಕಡಿತಗೊಳಿಸುವುದನ್ನು ತಪ್ಪಿಸಬಹುದು.

ಸೇಫ್ ಡಿಪಾಜಿಟ್ ಲಾಕರ ವ್ಯವಸ್ಥೆ

ಬ್ಯಾಂಕು ಸೇಫ್ ಡಿಪಾಜಿಟ್ ಲಾಕರುಗಳ ವ್ಯವಸ್ಥೆಯನ್ನು ಹೊಂದಿದ್ದು ನಿಮ್ಮ ಅಮೂಲ್ಯ ವಸ್ತು ಒಡವೆ ಇತ್ಯಾದಿಗಳನ್ನು ಬ್ಯಾಂಕಿನ ಲಾಕರಿನಲ್ಲಿಟ್ಟು ನೀವು ನಿಶ್ಚಿಂತರಾಗಿರಿ.

ತೇವಣಿ ಮಿಮಾ ಯೋಜನೆ

ತೇವಣಿ ವಿಮಾ ಯೋಜನೆಯ ಸೌಲಭ್ಯ ಪ್ರತಿ ತೇವಣಿದಾರನಿಗೆ ರೂ. 5,00,000-00 ವರೆಗೆ ಇರುತ್ತದೆ. ಈ ಪ್ರಕಾರ ಬ್ಯಾಂಕಿನ ಶೇಕಡಾ 99 ರಷ್ಟು ತೇವಣಿದಾರರು ಮತ್ತು ಶೇಕಡಾ 90 ರಷ್ಟು ತೇವಣಿಗಳು ಈ ಯೋಜನೆಯಿಂದ ಅವ್ಯಕ್ತವಾಗಿವೆ. ಈ ಯೋಜನೆಯ ಪಾಣ್ಯಾಸಿಕ ಕಂತುಗಳು ಯಾವ ವಿಳಂಬವಿಲ್ಲದೆ ಸಂದಾಯವಾಗಿವೆ.

ಹೆಚ್ಚಿನ ವಿವರಗಳಿಗಾಗಿ ಬ್ಯಾಂಕಿನ ಅಫೀಸಿನಲ್ಲಿ ಸಂದರ್ಶಿಸಿರಿ.



Shri D T Patil Co-op Bank Ltd., Chikodi
Disclosure in Financial Statements – 'Notes to Accounts'
for the period 31st March 2025

(As per Circular DOR.ACC.REC.No.45/21.04.018/2021-22 Dated:30.08.2021)

1.Regulatory Capital

a) Composition of Regulatory Capital

(Amount in ₹ crore)

Sr. No.	Particulars	Current Year 2025	Previous Year 2024
i)	Paid up share capital and reserves (net of deductions, if any)	2.46	2.04
ii)	Other Tier 1 capital	12.75	5.12
iii)	Tier 1 capital (i + ii)	15.22	7.16
iv)	Tier 2 capital	1.62	1.62
v)	Total capital (Tier 1+Tier 2)	16.84	8.78
vi)	Total Risk Weighted Assets (RWAs)	87.19	87.00
vii)	Paid-up share capital and reserves as percentage of RWAs	19.32	10.09
viii)	Tier 1 Ratio (Tier 1 capital as a percentage of RWAs)		
ix)	Tier 2 Ratio (Tier 2 capital as a percentage of RWAs)		
x)	Capital to Risk Weighted Assets Ratio (CRAR) (Total Capital as a percentage of RWAs)	19.32	10.09
	Amount of Tier 2 capital raised during the year of which:		
a)	b) Perpetual Cumulative Preference Shares		
	c) Redeemable Non-Cumulative Preference Shares		
e)			

2.Asset liability management

a) Maturity pattern of certain items of assets and liabilities (ALM As in March, 2025)

(Amount in ₹ crore)

	Day 1	2 to 7 days	8 to 14 days	15 to 30 days	31days to 2 Months	Over 2 months & to 3 months	Over 3 months & to 6 months	Over 6 months & to 1 Year	Over 1 Year & to 3 Year	Over 3 Year & to 5 Year	Over 5 Year	Total
Deposits			7.28	2.51	13.04		19.99	35.59	30.52	0.33	0.51	109.77
Advances			0.99	0.09	1.26		3.77	12.32	1.23	35.81	19.73	75.20
Investments											23.23	23.23
Borrowings												

3.Investments

a) Composition of Investment Portfolio As on 31.03.2025

(Amount in ₹ crore)

	Investments in India							Investments outside India				
	Government Securities	Other Approved Securities	Shares	Debentures & Bonds	Subsidiaries &/or joint ventures	Others	Total investments in India	Government securities (including local authorities)	Subsidiaries &/or joint ventures	Others	Total Investments outside India	Total Investments
Held to Maturity	25.21											25.21
Gross												
Less: Provision for non-performing investments (NPI)												
Net												
Available for Sale												
Gross												
Less: Provision for depreciation & NPI												



As on 31.03.2025

(Amount in ₹ crore)

	Investments in India						Investments outside India					
	Government Securities	Other Approved Securities	Shares	Debt securities & Bonds	Subsidiaries &/or joint ventures	Others	Total investments in India	Government securities (including local authorities)	Subsidiaries &/or joint ventures	Others	Total Investments outside India	Total Investments
Held to Maturity												
Gross	25.21											25.21
Less: Provision for non-performing investments (NPI)												
Net												
Available for Sale												
Gross												
Less: Provision for depreciation & NPI												
Net												
Available for Sale												
Gross												
Less: Provision for depreciation & NPI												
Net												
Total Investments												
Less: Provision for non-Performing investments												
Less: Provision for depreciation & NPI												
Net	25.21											25.21

b) Movement of Provisions for Depreciation and Investment Fluctuation Reserve

(Amount in ₹ crore)

Particulars	Current Year 2025	Previous Year 2024
I) Movement of provisions held towards depreciation on investments		
a) Opening balance	0.21	0.21
b) Add: Provisions made during the year		
c) Less: Write off / write back of excess provisions during the year		
d) Closing balance	0.21	0.21
ii) Movement of Investment Fluctuation Reserve		
a) Opening balance	0.53	0.53
b) Add: Amount transferred during the year		
c) Less: Drawdown		
d) Closing balance	0.53	0.53
iii) Closing balance in IFR as a percentage of closing balance of investments ¹³ in AFS and HFT/Current category		

c) Non-SLR investment portfolio

Non-performing non-SLR investments

(Amount in ₹ crore)

Sr.No.	Particulars	Current Year 31-03-2025	Previous Year 31-03-2024
a)	Opening balance	-	-
b)	Additions during the year since 1 st April	-	-
c)	Reductions during the above period	-	-
d)	Closing balance	-	-
e)	Total provisions held	-	-



ii) Issuer composition of non-SLR investments

(Amount in ₹ crore)

Sr. No.	Issuer	Amount		Extent of Private Placement		Extent of 'Below Investment Grade' Securities		Extent of 'Unrated' Securities		Extent of 'Unlisted' Securities	
		Current year	Previous Year	Current year	Previous Year	Current year	Previous Year	Current year	Previous Year	Current year	Previous Year
(1)	(2)	(3)	(4)	(5)	(6)	(7)	(8)	(9)	(10)	(11)	(12)
a)	PSUs										
b)	Fis										
c)	Banks										
d)	Private Corporates										
e)	Subsidiaries/ Joint Ventures										
f)	Others (Mutual Fund)	8.00	-	-	-	-	-	-	-	-	-
g)	Provision held towards depreciation										
	Total *	8.00	-	-	-	-	-	-	-	-	-

1. Asset quality

A) Classification of advances and provisions held

(Amount in ₹ crore)

	Standard	Non-Performing				Total
	Total Standard Advances	Sub-standard	Doubtful	Loss	Total Non-Performing Advances	
Gross Standard Advances and NPAs						
Opening Balance	72.18	0.88	0.19	0.17	1.14	
Add: Additions during the year					50.59	
Less: Reductions during the year*	1.43				49.40	
Closing balance	70.75	1.56	75.75	0.50	2.32	
*Reductions in Gross NPAs due to:						
Up gradation						
Recoveries (excluding recoveries from upgraded accounts)						
Write-offs						
Provisions (excluding Floating Provisions)						
Opening balance of provisions held	9.84					
Add: Fresh provisions made during the year	0.86					
Less: Excess provision reversed/ Write-off loans	7.21					
Closing balance of provisions held	3.49					
Net NPAs						
Opening Balance						
Add: Fresh additions during the year						
Less: Reductions during the year						
Closing Balance						

Ratios (in per cent)	Current Year	Previous Year
Gross NPA to Gross Advances	2.32	1.13
Net NPA to Net Advances	0.00	0.00
Provision coverage ratio	-	-



a) Sector-wise Advances and Gross NPAs-

(Amount in ₹ crore)

Sr. No.	Sector*	Investments in India			Previous Year		
		Outstanding Total Advances	Gross NPAs	Percentage of Gross NPAs to Total Advances in that sector	Outstanding Total Advances	Gross NPAs	Percentage of Gross NPAs to Total Advances in that sector
i)	Priority Sector	55.89	1.71		50.26	0.94	
a)	Agriculture and allied activities	36.91	0.86		30.13	0.90	
b)	Advances to industries sector eligible as priority sector lending						
c)	Services & Others	12.13	0.70		13.56	0.02	
d)	Personal loans						
e)	House Construction	6.85	0.16		6.57	0.02	
ii)	Non-priority Sector	17.19	0.61		23.06	0.19	
a)	Agriculture and allied activities						
b)	Industry & Other						
c)	Services						
d)	Personal loans						
	Total (i + ii)	73.08	2.32		73.32	1.13	

2. Exposures

a) Exposure to real estate sector

(Amount in ₹ crore)

Category	Current year	Previous Year
a) Residential Mortgages-		
b) Commercial Real Estate		
Total Exposure to Real Estate Sector		

b) Unsecured advances

(Amount in ₹ crore)

Particulars	Current Year	Previous Year
Total unsecured advances of the bank	6.28	8.40

3. Concentration of deposits, advances and NPAs

a) Concentration of deposits

(Amount in ₹ crore)

Particulars	Current Year	Previous Year
Total deposits of the twenty largest depositors	25.38	25.50
Percentage of deposits of twenty largest depositors to total deposits of the bank	22.54	25.18

b) Concentration of advances*

(Amount in ₹ crore)

Particulars	Current Year	Previous Year
Total advances to the twenty largest borrowers	13.24	12.94
Percentage of advances to twenty largest borrowers to total advances of the bank	18.12	17.65

c) Concentration of NPAs

(Amount in ₹ crore)

Particulars	Current Year	Previous Year
Total Exposure to the top twenty NPA accounts	1.73	1.00
Percentage of exposures to the twenty largest NPA exposure to total Gross NPAs.	74.24	87.71



4. Transfers to Depositor Education and Awareness Fund (DEA Fund) (Amount in ₹ crore)

Sr. No.	Particulars	Current year	Previous year
i)	Opening balance of amounts transferred to DEA Fund	0.20	0.18
ii)	Add: Amounts transferred to DEA Fund during the year	0.03	0.02
iii)	Less: Amounts reimbursed by DEA Fund towards claims		
iv)	Closing balance of amounts transferred to DEA Fund	0.23	0.20

5. Other Disclosures

a) Business ratios

(Amount in ₹ crore)

Particular	Current year	Previous year
1) Interest Income as a percentage to Working Funds	13.23%	11.54%
2) Non-interest income as a percentage to Working Funds	0.28%	0.27%
3) Cost of Deposits	7.18%	7.18%
4) Net Interest Margin	5.68%	4.36%
5) Operating Profit as a percentage to Working Funds	0.62%	0.54%
6) Return on Assets	10.50%	9.61%

(Amount in ₹ crore)

Particulars	Current year	Previous Year
vii) Business (deposits plus advances) per employee (in ₹ crore)	9.28	7.93
viii) Profit per employee (in ₹ crore)	0.04	0.03

b) Provisions and contingencies

(Amount in ₹ crore)

Provision debited to Profit and Loss Account	Current year	Previous Year
i) Provisions for NPI		
ii) Provision towards NPA	0.86	0.82
iii) Provision made towards Income tax	0.05	0.21
iv) Other Provisions and Contingencies (with details)		

c) Payment of DICGC Insurance Premium

(Amount in ₹ crore)

Sr. No.	Particulars	Current year	Previous Year
i)	Payment of DICGC Insurance Premium	0.12	0.10
ii)	Arrears in payment of DICGC premium		

d) Disclosure of facilities granted to directors and their relatives

UCBs shall disclose any fund or non-fund (guarantees, letters of credit, etc.) facilities extended to directors, their relatives, companies or firms in which they are interested.

(Amount in ₹ crore)

Sr. No.	Name of the Director	Name of the Borrower	Relationship	Date of Loan Sanction	Type of facility funded	Type of facility Non-funded	Secured	Un-Secured	Nature of Security

Continue...

Value of Security	Due Date	Outstanding Secured	Outstanding Un=Secured	Amt.Type	Total Out-standing	Exposure Sancti-oned	Exposure Norms Stipulated by RBI have been violated (Y/N)	Actions initiated in case of NPA A/c's

Sd/-
Shri Sandesh A Palase
I/c Managing Director

Sd/-
Marathe Hargude & Co.
Statutory Auditors Br. Belagavi

ಸೂಚಿತ ಉಪವಿಧಿಗಳ ತಿದ್ದುಪಡಿಗಳು

ಬೈಲಾ ನಂ.	ಉಪನಿಯಮಗಳು ಈಗಿದ್ದಂತೆ	ಬೈಲಾ ನಂ.	ಉಪನಿಯಮಗಳಿಗೆ ಸೂಚಿತ ತಿದ್ದುಪಡಿ	ತರಾ
3	Area of operation:The area of operation shall be confined to the entire Belgaum District. Prior approval of the RBI (Except for extension of area of operation within District of Registration) shall be necessary. ಬ್ಯಾಂಕಿನ ಕಾರ್ಯಕ್ಷೇತ್ರ: ಬ್ಯಾಂಕಿನ ಕಾರ್ಯಕ್ಷೇತ್ರವು ಸಂಪೂರ್ಣ ಬೆಳಗಾವಿ ಜಿಲ್ಲೆ ಹೊಂದಿರುತ್ತದೆ. ಜಿಲ್ಲೆಗೆ ಮೀರಿ ಕಾರ್ಯಕ್ಷೇತ್ರ ವಿಸ್ತರಣೆಗೆ RBI ದ ಪೂರ್ವಾನುಮತಿ ಅವಶ್ಯವಿರುತ್ತದೆ.	3	The area of operation shall be confined to the entire Belagavi District and Adjacent Districts i.e Bagalkot District, Vijayapur District, and Dharwad District. For any revision in this regard prior approval of the Reserve Bank of India shall be necessary. ಬ್ಯಾಂಕಿನ ಕಾರ್ಯಕ್ಷೇತ್ರವು ಸಂಪೂರ್ಣ ಬೆಳಗಾವಿ ಜಿಲ್ಲೆ ಹಾಗೂ ಜಿಲ್ಲೆಯ ಸುತ್ತಲಿನ ಬಾಗಲಕೋಟೆ ಜಿಲ್ಲೆ, ವಿಜಯಪುರ ಜಿಲ್ಲೆ ಮತ್ತು ಧಾರವಾಡ ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಈ ಬಗ್ಗೆ ಯಾವುದೇ ಬದಲಾವಣೆ ಆಗ-ಬೇಕಾದಲ್ಲಿ ಭಾರತೀಯ ರಿಝರ್ವ್ ಬ್ಯಾಂಕಿನ ಪೂರ್ವಾನುಮತಿ ಅವಶ್ಯವಿರುತ್ತದೆ.	To extend area of operation to serve the customers
106	1) All persons admitted as members shall be eligible for receipt of dividend proportionately for their remaining quarters of the Cooperative Year. ಎಲ್ಲ ಸದಸ್ಯರು ತಮ್ಮ ಶೇರ ಹಣ ಸಂದಾಯವಾದ ನಂತರ ಅದರ ಮುಂದಿನ ತ್ರೈಮಾಸಿಕದಿಂದ ಲಾಭಾಂಶ ಪಡೆಯಲು ಅರ್ಹರಾಗಿರುತ್ತಾರೆ.	106	1) All persons admitted as members shall be eligible for receipt of dividend for their remaining days of the Cooperative year. ಎಲ್ಲ ಸದಸ್ಯರು ತಮ್ಮ ಶೇರ ಹಣ ಸಂದಾಯವಾದ ದಿನದಿಂದ ಲಾಭಾಂಶ ಪಡೆಯಲು ಅರ್ಹರಾಗಿರುತ್ತಾರೆ.	For calculation of dividend

EFFECTIVE FROM 1ST APRIL 2025

MTL & LTL LOANS

LOAN HEAD	INT%
Housing Loan	(Credit Score >700)
Two & Four Wheeler Loan	
Agriculture Loan	
Business Loan	
Consumer Loan	11.50% above (Credit Score >700)
Property Loan	
Professional Loan	
(Doctor, Lawyer, CA & Engineer, Contractor)	12.50% (Credit Score between 650 to 700)
Commercial Vehicle Loan	13% (Credit Score below >650)

- Any default in repayment will attract penal charges on the balance outstanding.

SECURED LOANS

LOAN HEAD	INT%	MONTHLY REBATE
Mortgage Loan	14.00%	2%
Secured Cash Credit Loan	14.00%	2%
Gold Loan	10.00%	0%

UNSECURED LOANS

LOAN HEAD	INT%	MONTHLY REBATE
Surety Loan EMI	16.00%	0%
Cash Credit Loan	16.00%	2%



ಯಾದಗೂಡ ಶಾಖೆಯ ಸಲಹಾ ಸಮಿತಿ ಸದಸ್ಯರು		
ಶ್ರೀ ಬಿ. ಬಿ. ಮಗೇಣ್ಣ	ಶ್ರೀ ಡಿ. ಎಸ್. ಪಾಟೀಲ	
ಶ್ರೀ ಎಸ್. ಜಿ. ಮಠಪತಿ	ಶ್ರೀ ಡಿ. ಎಸ್. ಕಂಬಾರ	
ನಿಪ್ಪಣಿ ಶಾಖೆಯ ಸಲಹಾ ಸಮಿತಿ ಸದಸ್ಯರು		
ಶ್ರೀ ಎಸ್. ಈ. ಪಾಟೀಲ	ಶ್ರೀ ರಾಜಶೇಖರ ಎ. ಹಿರೇಕುಡಿ	
ಶ್ರೀ ನಂದನ ಸಿ. ಶೆಟ್ಟಿ		
ಬೆಳಗಾವಿ ಶಾಖೆಯ ಸಲಹಾ ಸಮಿತಿ ಸದಸ್ಯರು		
ಶ್ರೀ ಸಂಜಯ ಡಿ. ಪಾಟೀಲ	ಶ್ರೀ ಎಮ್. ಎಸ್. ಕಲಾದಗಿಮಠ	ಪ್ರೊ. ಬಿ. ಆರ್. ನೋಗನಿಹಾಳ
ಶ್ರೀ ಎಮ್. ಓ. ಬಹಾದ್ದೂರಿ	ಶ್ರೀ ಅರುಣ ಜಿ. ಮಾನೆ	ಸೌ. ಶೋಭಾ ಜಿ. ಪಾಟೀಲ
ಡುಕ್ಕೇರಿ ಶಾಖೆಯ ಸಲಹಾ ಸಮಿತಿ ಸದಸ್ಯರು		
ಶ್ರೀ ಸದಾಶಿವ ಮಹಾದೇವ ಅಂಬಲಿ	ಶ್ರೀ ಗುರುರಾಜ ರಾಮಚಂದ್ರ ಕುಲಕರ್ಣಿ	
ಶ್ರೀ ರಾಜು ಬಸವಂತಪ್ಪ ಪಾಟೀಲ	ಶ್ರೀ ರಾಜೇಶ ಶಿದ್ದಪ್ಪ ಬೀರಾದಾರಪಾಟೀಲ	
ಶ್ರೀ ಶಿವಲಿಂಗ ಬಾಬುರಾವ ವಂಟಮುರೆ		
ಸಂಕೇಶ್ವರ ಶಾಖೆಯ ಸಲಹಾ ಸಮಿತಿ ಸದಸ್ಯರು		
ಶ್ರೀ ಗಂಗಾಧರ ಶಿದ್ದಾಪ್ಪ ಅಂಬಲಿ	ಶ್ರೀ ಬಾಬು ಅಗ್ನಿನಿ ಜನಮಟ್ಟಿ	
ಶ್ರೀ ವಿನೋದ ಶಿವಾನಂದ ಸಂಸುದ್ದಿ	ಶ್ರೀ ರಾಮಪ್ಪ ಅಪ್ಪಣ್ಣಾ ಗುಮಚಿ	
ಶ್ರೀ ಮಲಗೌಡಾ ಕಲಗೌಡಾ ಪಾಟೀಲ		

ನಮ್ಮ ನೆಚ್ಚಿನ ಗ್ರಾಹಕರ ಗಮನಕ್ಕೆ

ಬ್ಯಾಂಕಿನಲ್ಲಿ ಆಧಾರ ಲಿಂಕ ಪೇಮೆಂಟ್ ಸಿಸ್ಟಿಮ ಅಂದರೆ ಸರಕಾರದಿಂದ ದೊರೆಯುವ ಸಹಾಯ ಧನ (Subsidy) ಕಿಸಾನ ಸನ್ಮಾನ, ಶಿಷ್ಯವೇತನ್ ಇತ್ಯಾದಿ. ತಮ್ಮ ಖಾತೆಗೆ ಜಮಾ ಆಗುವ ಸೌಲಭ್ಯವಿದೆ. ಗ್ರಾಹಕರು ಇದರ ಉಪಯೋಗ ಪಡೆಯಬೇಕಾಗಿ ವಿನಂತಿ.

ಸೌಲಭ್ಯಗಳು

• ಆರ್‌ಟಿಜಿಎಸ್, ಎನ್‌ಇಎಫ್‌ಟಿ ಹಾಗೂ ಎಸ್‌ಎಮ್‌ಎಸ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿದೆ.



• ಹಿರಿಯ ನಾಗರಿಕರಿಗೆ ಮುದ್ದತಿ ಠೇವಿನ ಮೇಲೆ 0.25% ಹೆಚ್ಚುವರಿ ಬಡ್ಡಿದರ ನೀಡಲಾಗುತ್ತಿದೆ.

IFSC CODE : IBKL01340DT

OUR BRANCHES

MAIN BRANCH

Address : #943, Guruwar Peth, Chikodi
District : Belagavi,
Branch Manager Name : Shri Kirankumar Kurani
Branch Manager Mobile : 8152096886
District : Belagavi
State : Karnataka
Email ID : acct@dtptilbank.com
Phone : 08338-272249
Pin : 591201

YADAGUD BRANCH

Address : Near Basaveshwar Circle yadagud
Taluk: Hukkeri
Branch Manager Name : Shri Vinod Kavalapure
Branch Manager Mobile : 9480189992
District : Belagavi
State : Karnataka
Email ID : yadagud@dtptilbank.com
Phone : 08333-268249
Pin : 591309

BELAGAVI BRANCH

Address : Gandhi Bhavan Behind Sanman Hotel
College Road Belagavi
Branch Manager Name : Shri Satish Chougule
Branch Manager Mobile : 9448631870
District : Belagavi
State : Karnataka
Email ID : belgaum@dtptilbank.com
Phone : 0831-4202249
Pin : 590001

NIPPANI BRANCH

Address : Tipko Developers & Builders, Ashok Nagar,
Opp. Arihant Cr. Souhard Sahakari Ltd, Nippani
Branch Manager Name : Shri Sunil Patil
Branch Manager Mobile : 8892281811
District : Belagavi
State : Karnataka
Email ID : nippani@dtptilbank.com
Phone : 08338-222249
Pin : 591237

HUKKERI BRANCH

Address : V3 Tower, Opposite of DCC Bank, Near
New Bus Stand, Hukkeri.
Branch Manager Name : Shri Shivangouda Patil
Branch Manager Mobile : 8660970200
District : Belagavi
State : Karnataka
Email ID : Hukkeri@dtptilbank.com
Phone : 08333-200249
Pin : 591309

SANKESHWAR BRANCH

Address : Pancharatna Plaza Chennama Circle,
Sankeshwar
Branch Manager Name : Shri Basavaraj Patil
Branch Manager Mobile : 9632717276
District : Belagavi
State : Karnataka
Email ID : Sankeshwar@dtptilbank.com
Phone : 08333-200187
Pin : 591313

CONTACT US

We are here to help you with all your banking needs.
Reach out to us through any of the following ways:

08338-272249 & 8150066555 
helpdesk@dtptilbank.com 
www.dtptilbank.com 

